WENDT (INDIA) LIMITED

No. 69/70, Sipcot, Hosur 635 126, Tamilnadu, INDIA

Telephone: + 91 4344.405500

Telefax : + 91 4344 405620 / 405630 E-mail : wil@wendtindia.com Web : www.wendtindia.com CIN: : L85110KA1980PLC003913



Stock Code: 505412

4th December 2021

BSE Limited 1st Floor, New Trading Ring Rotunda Building, P J Towers Dalal Street, Fort Mumbai 400 001

National Stock Exchange of India Ltd. Plot No. C/1, G Block Bandra - Kurla Complex, Bandra (E)

Dear Sir/Madam,

Stock Code: WENDT Mumbai 400 051

Sub: Proposed transfer of equity shares to the Investor Education and Protection Fund

Pursuant to Regulation 47(3) of the Securities and Exchange Board of India (Listing Obligations and Disclosure Requirements) Regulations, 2015, we enclose a copy of the Notice published on 04th December 2021, in the newspapers [Business Standard (English) & Vijaya Karnataka (Kannada)] in connection with the proposed transfer of equity shares to the Investor Education and Protection Fund (IEPF) pursuant to the provisions of 124(6) of the Companies Act, 2013 and the rules referred thereunder.

Kindly take note of the same.

Thanking you.

Yours faithfully, For Wendt (India) Limited

Arjun Raj P **Company Secretary**



Ambani: India adopting forward-looking policies

RIL chairman bullish on blockchain for improving financial access

Mumbai, 3 December

eliance Industries (RIL) chairman Mukesh Ambani on Friday welcomed the government's decision to introduce laws on data privacy and cryptocurrency.

"India is putting the most forwardlooking policies and regulations in place. India has Aadhaar, Jan Dhan accounts and UPI interface. We are on the verge of introducing a data privacy Bill, which I look forward to and also the cryptocurrency Bill. So, I think we are on the right track," said Ambani, in an interaction at Infinity Forum.

Ambani, who owns Reliance Jio, India's largest mobile service provider, also lent support to blockchain and realtime technology to improve financial access. "Blockchain is a technology I believe in and it's different from crypto,"

Ambani added that digitisation in financial services has been sporadic and new technologies would make it possible to decentralise them.

"There will be centralised government and central bank policies but there will be a path to decentralised technological solutions where finance will be enabled and available to everybody. I also think real-time technologies will help settle trades not in days or hours but in real time. Smart contracts will become a reality," he said.

He added that convergence of new

I ALSO THINK REAL-TIME TECHNOLOGIES WILL HELP SETTLE TRADES NOT IN DAYS OR HOURS BUT IN REAL TIME. SMART CONTRACTS WILL BECOME A REALITY"

MUKESH AMBANI, CHAIRMAN, RELIANCE INDUSTRIES

technologies, physical infrastructure and digital through internet of things (IoT) will enable decentralisation of the financial sector in a way we have never imagined.

The Reserve Bank of India (RBI) is in favour of blockchain technology and is developing its own central bank digital currency. However, it is vehemently opposed to cryptocurrencies, which are also based on blockchain technology.

Cryptocurrencies pose a serious risk to the country's financial stability, RBI governor Shaktikanta Das had said repeatedly. This is because cryptocurrencies are currencies issued by private parties on which a country's monetary system has no control. Wild swings in prices of cryptocurrencies, led by speculators, also make them unsuitable as

Ambani said, India will have one of the world's most advanced digital infrastructure with the roll out of 5G services next vear.

"Today, the entire country is transitioning fully from 2G to 4G. We are in the process of creating an affordable ecosystem of devices to enable greater adoption. supported by faster rollout of optic fibre. cloud and data centre. The next step will be connectivity of machines, devices and vehicles, which is IoT. With 5G rollout next year in India, we are on our way to have one of the most advanced digital infrastructure anywhere in the world," he

He also stressed the need for uniform global data standards for cross-border transactions. "Data and digital infrastructure are strategically important for India and every other country in the world. Every country has the right to build and protect their strategic digital infrastructure. We need uniform global standards so that cross-border transactions, collaborations and partnerships are not hampered. Also, every citizen's right to privacy has to be protected," he

Strategy to adopt blockchain into govt systems released

MeitY wants states to develop state-specific blockchain apps on shared infra

PRESS TRUST OF INDIA New Delhi, 3 December

The electronics and IT ministry (MeitY) on Friday released a national strategy on blockchain for adopting the technology in government systems especially for egovernance services.

The ministry has adopted a multiinstitutional approach for the national blockchain framework, which includes C-DAC for research and development of the framework, NIC and NICSI for hosting the national-level blockchain infrastructure and offering blockchain as a service.

"The national strategy to evolve a trusted digital platform for providing egovernance services using blockchain lays out overall vision and the development and implementation strategies for a National Blockchain Platform covering the technology stack, legal and regulatory framework, standards development, collaboration, human resource develop-



Govt expects the strategy document to provide the necessary guidance to create a nationwide ecosystem for the national blockchain platform

ment and potential use cases," the strategy document said.

The government expects that the strategy document will provide the necessary guidance and support for realising the vision and creating a nationwide ecosystem for creating the National Blockchain Platform and development of relevant applications using this platform in various domains.

"MeitY will work with various government organisations and other stakeholders in implementing this strategy and realising the various advantages of the blockchain technology in terms of enhanced security, trust and its ability to ensure tamper-evident transactions, the document said.

Under the framework, the National e-Governance division will handle the implementation of projects undertaken by various ministries and departments at seeks state governments to develop state-specific blockchain applications on the shared blockchain infrastructure.

India likely to push back on \$1-bn Russian copter deal

India won't go ahead with building Russian helicopters locally under a \$1-billion deal when President Vladimir Putin visits New Delhi next week, according to senior government officials with knowledge of the matter, complicating plans to modernise the world's third largest military force.

Instead, there might be off-the-shelf purchases of some of the Ka-226T military choppers as the Indian Air Force needs to make immediate replacements to its fleet of over 320 aging helicopters. The military is currently fortifying its western and northern borders as tensions with China fester.

India initially inked the deal in 2015 with the Russians for 200 of the Kamov twinengine utility helicopters. Of this, 60 choppers were to be imported and the remaining would be manufactured locally under a venture between the Bengaluru defense public sector unit, Hindustan Aeronautics Limited and Russian Helicopters.

However, the Kamov project had very few backers within a government that was keen on boosting the local defense manufacturing under the "Make-in India" initiative, one of the senior officials said. Also, helicopters with coaxial rotors like the Kamov are costlier to maintain in comparison to the traditional ones, the offi-

India's earlier talks with the Russians on using more locally-manufactured parts were inconclusive and HAL had since developed a light utility helicopter similar to the Kamov, the officials said, asking not to be named citing rules for speaking to the media.

New Delhi has gone ahead with ordering 12 helicopters from HAL. These choppers have cleared most of the field tests and will come under a limited series production, the officials said, just as the Karnataka-based manufacturing plant gets online.

HAL and the Ministry of Defence didn't immediately comment. Russia's state armsexport agency declined to comment immedi-

ately on possible deals ahead of the summit Over 70 per cent of India's military helicopters are three decades old with the rest in



Russian President Vladimir Putin visits Indian on December 6

KEY HIGHLIGHTS

- Push for locally-made choppers delays modernisation plans
- There might be off-the-shelf purchases of some of the Ka-226T military choppers
- That's because the Indian Air Force needs to make immediate replacements to its fleet of over 320 aging helicopters

service for almost 50 years, often requiring refitting and maintenance. The Indian army is now making do with just three-quarters of the fleet for reconnaissance and observation, a senior military officer said on the condition of anonymity.

The latest accident involving these choppers was in September when a Cheetah helicopter crashed in Jammu and Kashmir, killing two pilots. In the last decade, as many as 19 personnel have died in such incidents.

The bulk of these light utility helicopters are used also for casualty evacuations, ferrying men and hardware to the Himalayas, Most have to be decommissioned from 2023. **BLOOMBERG**

Next round of India-UAE FTA talks to start Monday

Senior officials of India and the UAE would meet in New Delhi next week for the third round of negotiations for the proposed free-trade agreement, where both the sides aim at concluding the talks, the commerce ministry said

Under a free-trade agreement, two trading partners reduce or eliminate customs duties on the maximum number of goods traded between them. Besides, they liberalise norms to enhance trade in services and boost investments.

Commerce and Industry Minister Piyush Goyal met the representatives of aluminium, copper, chemicals and petrochemicals sectors as part of the ongoing multi-stakeholder consultations related to the India-UAE Comprehensive Economic Partnership Agreement (CEPA) negotiations.

"The third round of India-UAE CEPA negotiations are scheduled to be held in New Delhi on December 6-10, 2021, wherein both sides aim to conclude the negotiations," it

Goyal apprised the representatives about the importance of the pact in elevating the overall economic and commercial relations with UAE.

Bilateral trade between India and the UAE stood at \$43.3 billion in 2020-21. Exports were \$16.7 billion and imports aggregated at \$26.7 billion in 2020-21. PTI

बैंक ऑफ़ इंडिया Bank of India

Head Office: Star House, C-5, G-Block, Bandra-Kurla

Extraordinary General Meeting - Election of Shareholder's Director List of Valid Candidate

Pursuant to the Notice dated 08th November 2021 convening the Extraordinary General Meeting of the Bank for Election of One Director of the Bank from amongst shareholders other than the Central Government, it is hereby informed that after scrutiny of nominations and determination of their 'Fit & Proper Status the nomination of the following candidate has been found to be valid and in order. Sr. No. Name and Address Age

C-2/37. Safdarjung Development Area. New Delhi 110 016

Qualification Ms. Veni Thapar | 50 | Chartered Accountant, Cost | Banking, Finance Accountant, Diploma in and Information Information Systems Audit from ICAI, Certification in Information Systems Audit

As there is only one valid candidate for one vacancy, pursuant to Regulation 66 of the Bank of India (Shares and Meetings) Regulations, 2007, the candidate is deemed to have been elected (as indicated in the Notice of Election dated 08th November, 2021 and shall assume office from 04th December 2021 for a period of three years, upt 03rd December, 2024.

Accordingly, the Election of Shareholder Director would not be held at the Extraordinary General Meeting of the Bank scheduled on Wednesday, 15th December, 2021 and as there is no other agenda to be transacted at the meeting (as ndicated in the Notice of Election dated 08th November, 2021), the said Meeting stands CANCELLED.

Date: 03rd December 2021

Notice is hereby given pursuant to the provisions of the Investor Education and Protection Fund Authority (Accounting, Audit, Transfer and Refund) Rules, 2016 notified

As per section 124(6) of the Companies Act, 2013 (the Act) and the above mentioned Rules, all shares in respect of which dividend has not been paid or claimed for seven consecutive years or more are required to be transferred to the Demat Account of the Investor Education Protection Fund (IEPF) Authority. In respect of the Interim Dividend declared for the financial year 2014-15, the due date for transfer of shares as per the Act Rules is 5th March, 2022. Adhering to the various requirements set out in the Rules, the Company has communicated individually to the concerned shareholders whose shares are required to be transferred to IEPF Authority under the said Rules at their latest

The Company has uploaded full details of such shareholders and shares due for transfer to IEPF Authority on its website https://www.wendtindia.com for verification by the concerned shareholders. Shareholders may note that both unclaimed dividend and the shares to be transferred to the IEPF Authority including all benefits accruing on such shares, if any, can be claimed by them from the IEPF Authority after following the due

In case the Company does not receive the requisite documents by 18th February, 2022 or such other extended date, the Company shall, with a view to comply with the requirements of the said Rules, transfer the shares to the IEPF Authority as per procedure stipulated therein without any further notice

Shareholders having any query in this regard, may contact the the Company's Registrar and Share Transfer Agent or the Company as mentioned herein below

Wendt (India) Limited

Plot No. 69/70, SIPCOT Industrial Estate Hosur - 635126, Tamil Nadu. Tel No.:+91-4344-405500; Fax:+91-4344-405620/405630; Email:arjunrajp@wendtindia.com; Web: www.wendtindia.com: Contact Person: Mr. Arjun Raj P

M/s. KFin Technologies Private Limited Unit: Wendt (India) Limited Selenium, Tower - B. Plot No. 31 & 32. Financial District, Nanakramguda, Serilingampally, Hyderabad - 500 032, Toll Free No.: 1800 309 4001 Email: einward ris@kfintech.com Contact person: Ms. Rajitha Cholleti

Date: 4th December 2021

For WENDT (INDIA) LIMITED Arjun Raj P

TENDER CARE —

DISH TV INDIA LIMITED

Corp. Office: FC - 19, Sector 16 A, Noida - 201301, U.P Regd. Office: 18th Floor, A Wing, Marathon Futurex, N M Joshi Marg, Lower Parel, Mumbai -400013 E-mail: investor@dishd2h.com, CIN: L51909MH1988PLC287553, Website: www.dishd2h.com Tel: 0120-5047000 Fax: 0120-4357078

PUBLIC NOTICE OF CONVENING 33RD ANNUAL GENERAL MEETING THROUGH VC / OAVM

This Public Notice is in continuation to earlier Notice(s) dated August 23 2021 August 29 2021 September 26, 2021, November 8, 2021 and November 30, 2021 issued by the Company in respect of the 33rd AGM of the Company. In this regard, Notice is hereby given that the 33rd (Thirty Third) **Annual** General Meeting ('AGM') of the members of the Company, is scheduled to be held on Thursday December 30, 2021, at 11:30 A.M. (IST) through Video Conferencing ('VC') / Other Audio Visual Means ('OAVM') facility being provided by National Securities Depository Limited, in compliance with all the applicable provisions of the Companies Act, 2013 (the Act) and the Rules made thereunder and the Securities and Exchange Board of India (Listing Obligations and Disclosure Requirements) Regulations 2015 read with General Circular Nos. 14/2020, 17/2020, 20/2020 and 02/2021 dated, April 08, 2020, Apri 13, 2020, May 05, 2020, and January 13, 2021 respectively, issued by the Ministry of Corporate Affairs ("MCA Circulars") and Circular No. SEBI/HO/CFD/CMD1/CIR/P/2020/79 and SEBI/HO/CFD/CMD2/CIR/P/2021/11 dated May 12, 2020 and January 15, 2021 respectively issued by the Securities and Exchange Board of India ("SEBI Circular") to transact the businesses set out in the Notice calling the AGM. Members attending the AGM through VC/OAVM will be counted for the purpose of eckoning the guorum under Section 103 of the Act.

n accordance with the relevant circulars, the Notice calling the AGM of the Company on December 30 2021 ("Revised Notice") and the Annual Report for the financial year 2020-21 comprising of Financial atements, Board Report's Auditor's Report and other documents required to be attached therewith will be sent in due course, only by email to all those members, whose email addresses are registered with the Company or the Depository's Participant(s). The aforesaid documents will also be available on the website of the Company viz. www.dishd2h.com/annual-reports/ and also on the Website of the Stock Exchange(s) i.e. BSE Limited (BSE) and National Stock Exchange of India Limited (NSE) at www.bseindia.com and www.nseindia.com respectively. The Notice of AGM will also be available on th vebsite of National Securities Depository Limited (NSDL) at www.evoting.nsdl.com.

To enable participation in the remote e-voting process by those shareholders to whom the Notice of the AGM could not be dispatched, the company has made proper arrangements with their Registrar and Transfer Agents of the Company for registration of e-mail addresses in terms of relevant circulars. The rocess for registration of e-mail addresses is as under:

(i) For Temporary Registration:

Pursuant to relevant circulars the shareholders including physical shareholders who have no registered their email address and in consequence the notice could not be serviced, may temporaril get their email registered with the company's Registrar and Transfer Agents viz. Link Intime India Private Limited by clicking the link: https://linkintime.co.in/emailreg/email register.html and follow the registration process as guided thereafter. Post successful registration of the email, the shareholder would get the soft copy of the Notice of AGM and Annual Report for the FY 2020-21 comprising financial statements, Board Report's Auditor's Report and other documents required to be attached therewith and procedure for e-voting along with User ID and password to enable e-voting for the AGM from NSDL. In case of queries relating to the registration of E-mail addresses shareholders, may write to rnt.helpdesk@linkintime.co.in and for e-voting related gueries you may write to NSDL at evoting@nsdl.co.in.

(ii) For Permanent Registration for Demat Shareholders:

It is clarified that for permanent registration of e-mail addresses, the Members are requested to register their email address, in respect of demat holdings with the respective Depository Participan (DP) by following the procedures prescribed by the Depository Participant

nner of casting vote(s) through e-voting:

Place: Noida

Date: December 3, 2021

The Company is providing remote e-voting facility ("remote e-voting") to all its members to cast their votes on all the resolutions set out in the Notice of the AGM. The Company is also providing the facility of voting through e-voting system during the AGM ("e-voting") to those members who could not cast their vote(s) by remote e-voting. The detailed procedure for e-voting before the AGM ("remote e-voting"), as well as during the AGM ("e-voting") and participation in the AGM through VC/DAVM, has been provided in the notes to the Notice of the AGM which will be sent in due course

Members are requested to carefully read all the Notes set out in the Notice of the AGM and i particular, instructions for joining the AGM and manner of casting votes through e-voting

Company Secretary & Compliance Office

— Advertorial

HPCL BAGS FIPI'S OIL MARKETING

PCL is conferred with 'Oil Marketing Company of the Year' award 2021 by Federation of Indian Petroleum Industry (FIPI), recognizing



time in the last four years that HPCL has been conferred with this coveted award.

Award was received by C&MD-HPCL, Sh. Mukesh Kumar Surana and Director Marketing-HPCL, Sh. Rakesh Misri at the hands of Hon'ble Minister of P&NG and Housing &Urban Affairs. Shri Hardeep Singh Puri in the presence of Hon'ble Minister of State for P&NG and Labor & Employment, Shri Rameshwar Teli and Secretary P&NG, Shri Tarun Kapoor during the award function held in New Delhi on 26th November 2021.

FIPI is the apex Society of entities in the hydrocarbon sector and

acts as an Industry interface with various stakeholders. FIPI Oil and Gas Awards are conferred every year in recognition of exceptional performance of Companies and Individuals in different fields of Oil and Gas business.

INDIAN OIL, BHARAT PETROLEUM CORPORATION LIMITED AND HINDUSTAN PETROLEUM CORPORATION LIMITED **LAUNCH MODEL RETAIL OUTLET** SCHEME AND DARPAN@PETROLPUMP

ndia Oil, Bharat Petroleum Corporation Limited and Hindustan Petroleum Corporation Limited announced the launch of Model Retail Outlet Scheme and a Digital Customer Feedback Program called Darpan@petrolpump. Three oil PSU's have joined hands to launch Model Retail Outlets to enhance service standards and amenities, across their networks, which serve over 6 Crores consumers everyday.

The initiative was inaugurated by Shri Hardeep Singh Puri, Hon'ble Minister of Petroleum and Natural Gas & Housing and Urban Affairs, Govt. of India, in the august presence of Shri Rameswar Teli, Minister of State for Petroleum and Natural Gas & Labour and Employment, Govt. of India and Shri Tarun Kapoor Secretary, Ministry of Petroleum and Natural Gas. Govt. of India.

INDIANOIL R&D TEAM WINS FIPI INNOVATOR OF THE YEAR 2021 AWARD FOR **DEVELOPMENT & COMMERCIALIZATION OF XTRAFLO - DRAG REDUCING ADDITIVE (DRA)**

IndianOil R&D team wins FIPI Innovator of the Year 2021 Award for development & commercialization of XtraFlo - Drag Reducing Additive (DRA) during FIPI



Oil and Gas Awards 2021 held in New Dr. SSV Ramakumar, Director (R&D and P&BD), IndianOil, (3rd from left) received the award from Mr. Hardeep Singh Puri, Union Minister of Petroleum and Natural Gas & Housing and Urban Affairs in presence of Mr. Rameswar Teli, MOS, MoP&NG; Mr. Tarun Kapoor, (former) Secretary, MoP&NG; and Mr. S M Vaidva. Chairman, IndianOil & FIPI. IndianOil's Xtraflo Drag Reducing Additive is a superior technology developed for the first time in India to boost the flow of crude oil and petroleum products in pipelines.

TECHNOLOGY FOR GENERATION OF DIGITAL LIFE CERTIFICATE BY HON'BLE MOS(PP)

LAUNCH OF FACE RECOGNITION

he Hon'ble Minister of State for Personnel, Public Grievances and Pensions, Shri Jitender Singh, launched Face Recognition Technology for submission of Digital Life Certificate (DLC) by the pensioners

Speaking on the occasion Hon'ble Minister informed that Department of Pension & Pensioners' Welfare has been undertaking several reforms for timely and smooth payment of pension and has also taken various steps in



the past for promoting welfare of pensioners. An online system for submission of life certificate "Jeevan Pramaan" was launched by the Hon'ble Prime Minister in 2014 for ease of living of pensioners. Jeevan Pramaan Portal has made the process for submission of Life Certificate faster and more transparent, as a pensioner can give an online Life Certificate, anytime and from anywhere, by attaching a biometric device to his PC/Mobile or by using services of a Common Service Centre (CSC) or any bank branch. The pensioner also gets status of submission and acceptance of Life Certificate through SMS. The system is also helpful to the Banks as they can update thousands of Life Certificate records through a single click in their pensioners' data base without putting in extra resources.

Department of Pension and Pensioners' Welfare has been working with National Informatics Centre (NIC), Ministry of Electronics and Information Technology (Meity) for development of a face-recognition technology-based system using UIDAI's Aadhaar software for submission of digital life certificate. Introduction of this technology is a further step in the direction of ensuring ease of living for pensioners and family pensioners. Under this facility, identity of a pensioner or family pensioner will be established through face recognition technique. It will be possible to submit Life Certificate using this technology from any Android based smart phone.

DLC through face recognition technique is a breakthrough technology which will reduce pensioners' dependence on external biometric devices and make the process affordable and accessible. thus ensuring ease of living for pensioners and family pensioners.

DGM, EIL CONFERRED WITH FIPI OIL AND GAS AWARD 2021

Ms Papia Mandal, DGM. EIL has been conferred with the FIPI Oil and Gas Award 2021 for the Woman Executive of the Year in Oil & Gas Industry (Service experience >



20 yrs.) - Special Commendation. Ms. Mandal received the award from Sh. Hardeep Singh Puri, Hon'ble Union Minister of Petroleum & Natural Gas and Housing & Urban Affairs at a function held in New Delhi on 26th November, 2021. Ms. Vartika Shukla, C&MD, EIL and Sh. A.K. Kalra, Director (HR), EIL also graced the occasion. This award honours a woman achiever for what she has done for the business and as a mentor. It is a celebration of courage, grit and professionalism.

ಕ್ರಿಕ್ ಸಿಂಗಲ್

ಇಂದು ಬಿಸಿಸಿಐ ವಾರ್ಷಿಕ ಮಹಾಸಭೆ

ಕೋಲ್ರೊತಾ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) 90ನೇ ವಾರ್ಷಿಕ ಮಹಾಸಭೆ ಇಂದು ಕೋಲ್ಕೊತಾದಲ್ಲಿ ನಡೆಯಲಿದೆ. 24 ಪ್ರಮುಖ ಅಂಶಗಳ ಬಗ್ಗೆ ಚರ್ಚೆಯಾಗಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಈ ಸಭೆಯಲ್ಲಿ ಟೀಮ್ ಇಂಡಿಯಾದ ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸದ ಭವಿಷ್ಯವೂ ನಿರ್ಧಾರವಾಗಬಹುದು ಎನ್ನಲಾಗಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಮಂಡಳಿಯ ಯೋಜನೆಗಳು ಸಭೆಯ ಪ್ರಮುಖ ಅಜೆಂಡಾಗಳಾಗಲಿವೆ. ಸಭೆಯಲ್ಲಿ ವಿರಾಟ್ ಕೊಹ್ಲಿ ನಾಯಕತ್ರದ ಬಗ್ಗೆ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜತೆಗೆ ದ್ರಾವಿಡ್ ಹೆಡ್ ಕೋಚ್ ಆಗಿರುವ ಕುರಿತು, ಪಾರಸ್ ಮಹಾಂಬ್ರೆ ಬೌಲಿಂಗ್ ಕೋಚ್ ಆಗಿ ನೇಮಗೊಂಡಿರುವ ಬಗ್ಗೆ ಹಾಗೂ ಚೇತನ್ ಶರ್ಮ ಅವರನ್ನೊಳಗೊಂಡ ರಾಷ್ಟ್ರೀಯ ಆಯ್ಕೆ ಸಮಿತಿಯ ಗುತ್ತಿಗೆ ನವೀಕರಣದ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆಗಳಿವೆ. ಎನ್ಸ್ ಮುಖ್ಯಸ್ಥರ ನೇಮಕ: ದ್ರಾವಿಡ್ ಹೆಡ್ ಕೋಚ್ ಆಗಿ ನೇಮಕಗೊಂಡಿರುವುದರಿಂದ ಕಳೆದ ಕೆಲವು ದಿನಗಳಿಂದ ಎನ್ಸ್ಎ ಮುಖ್ಯಸ್ಥರ ಸ್ಥಾನ ತೆರವಾಗಿದೆ. ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಅವರನ್ನು ಆ ಕುರ್ಚಿಯಲ್ಲಿ ಕೂರಿಸುವುದು ಬಿಸಿಸಿಐ ಅಧ್ಯಕ್ಷ ಗಂಗೂಲಿ ಹಾಗೂ ಕಾರ್ಯದರ್ಶಿ ಜಯ್ ಶಾ ಅವರ ಇರಾದೆ. ಆ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಲಿದೆ.

ಬಿಎಫ್ಸಿಗೆ ಮುಂಬಯಿ ಸವಾಲು

ಬಂಬೋಲಿಮ್(ಗೋವಾ): ಹಿಂದಿನ ಪಂದ್ಯದಲ್ಲಿ ಕೇರಳ ಬ್ಲಾಸ್ಪರ್ಸ್ ಎಫ್ಸ್ ವಿರುದ್ಧ ಅಂಕ ಹಂಚಿಕೊಂಡಿರುವ ಬೆಂಗಳೂರು ಎಫ್ಸ್, ಶನಿವಾರ ಇಂಡಿಯನ್ ಸೂಪರ್ ಲೀಗ್ ನ ತನ್ನ 4ನೇ ಪಂದ್ಯದಲ್ಲಿ ಕಳೆದ ಬಾರಿಯ ಚಾಂಪಿಯನ್ ಮುಂಬಯಿ ಸಿಟಿ ಎಫ್ಸ್ ತಂಡದ ಸವಾಲು ಎದುರಿಸಲಿದ್ದು, ಪೂರ್ಣ ಅಂಕ ಕಲೆಹಾಕುವ ಇರಾದೆಯಲ್ಲಿದೆ. ಮೂರು ಪಂದ್ಯಗಳಲ್ಲಿ ಪ್ರಸ್ತುತ 4 ಅಂಕ ಹೊಂದಿರುವ ನಾಯಕ ಸುನೀಲ್ ಛೆತ್ರಿ ಬಳಗ ಎಟಿಕೆ ಮೋಹನ್ ಬಗಾನ್ ವಿರುದ್ಧ 5-1 ಗೋಲ್ ಗಳ ಅಂತರದಿಂದ ಜಯಭೇರಿ ಬಾರಿಸಿರುವ ಮುಂಬಯಿ ವಿರುದ್ದ ಜಯದ ಹಳಿಗೆ ಮರಳುವ ವಿಶ್ವಾಸದಲ್ಲಿದೆ.

ಪ್ಯಾರಾಥ್ಲೀಟ್ ಅನನ್ಯಾ ಬೆಳ್ಳಿಬೆಡಗಿ

ಮನಾಮ (ಬಹ್ರೇನ್): ಭಾರತದ ಪ್ರಾರಾ ಶಾಟ್ಪುಟ್ ಅಥ್ಲೀಟ್ ಬನ್ನಾಲ್ ಇಲ್ಲಿ ನಡೆಯುತ್ತಿರುವ ಏಷ್ಯಾ ಯೂತ್ ಪ್ಯಾರಾಲಿಂಪಿಕ್ ಗೇಮ್ಡ್ ಎಫ್ 20 ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. 20ರ ವಯೋಮಿತಿಯ



ಚಾಂಪಿಯನ್ಷಪ್ ನಲ್ಲಿ ಭಾರತಕ್ಕೆ ದೊರೆತ ಪದಕವಿದು. ಚಾಂಪಿಯನ್ಷಪ್ ಡಿಸೆಂಬರ್ ಆರಂಭಗೊಂಡಿದ್ದು ಡಿ.6ಕ್ಕೆ ಮುಕ್ತಾಯಗೊಳ್ಳಲಿದೆ.

ಮಯಾಂಕ್ ಅಜೇಯ ಶತಕ । ಬೃಹತ್ ಮೊತ್ತದತ್ತ ಭಾರತ ದಾಪುಗಾಲು । ಅಜಾಜ್ ಗೆ 4 ವಿಕೆಟ್ ವಾಂಖೆಡೆಯಲ್ಲಿ ತಲೆಯೆತ್ತಿದ ಅಗರ್ವಾಲ್



ಮುಂಬಯಿ: ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ (120* ರನ್, 246 ಎಸೆತ, 14 ಫೋರ್, 4 ಸಿಕರ್) ಅವರ ಮನಮೋಹಕ ಶತಕದ ನೆರವಿನಿಂದ ಭಾರತ ತಂಡ ನ್ಯೂಜಿಲೆಂಡ್ ತಂಡದ ವಿರುದ್ಧ ಶುಕ್ರವಾರ ವಾಂಖೆಡೆ ಕ್ರೀಡಾಂಗಣದಲ್ಲಿ ಆರಂಭಗೊಂಡ 2ನೇ ಹಾಗೂ ಕೊನೆಯ ಟೆಸ್ಟ್ ಮೊದಲ ಇನಿಂಗ್ಸ್ ನಲ್ಲಿ 4 ವಿಕೆಟ್ ನಷ್ಟಕ್ಕೆ 221 ರನ್ ಕಲೆಹಾಕಿ ಬೃಹತ್ ಮೊತ್ತ ಪೇರಿಸುವ ಸುಳಿವು ನೀಡಿದೆ.

www.vijaykarnataka.com

www.apps.vijavkarnataka.com

ತಡರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಕ್ರೀಡಾಂಗಣ ದಲ್ಲಿ ನೀರು ನಿಂತಿದ್ದ ಪರಿಣಾಮ ಪಂದ್ಯ ಆರಂಭಗೊಳ್ಳು ವುದು ಎರಡೂವರೆ ತಾಸು ವಿಳಂಬವಾಯಿತು. ಹೀಗಾಗಿ ಮೊದಲ ದಿನ 70 ಓವರ್ ಗಳ ಆಟ ಮಾತ್ರ ಸಾಧ್ಯವಾಯಿತು. ಶತಕ ವೀರ ಮಯಾಂಕ್ ಅಗರ್ವಾಲ್ ಮತ್ತು ವಿಕೆಟ್ ಕೀಪರ್ ವೃದ್ಧಿಮಾನ್ ಸಾಹ (25*) ಮುರಿಯದ 5ನೇ ವಿಕೆಟ್ಗೆ 61 ರನ್ ಗಳಿಸಿದ್ದು, 2ನೇ ದಿನದಾಟಕ್ಕೆ ಕ್ರೀಸ್

ಉತ್ತಮ ಆರಂಭ, ನಾಟಕೀಯ ಕುಸಿತ: ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಟೀಮ್ ಇಂಡಿಯಾಗೆ ಮಯಾಂಕ್ ಮತ್ತು ಶುಬ್ಧನ್ ಗಿಲ್ ಜೋಡಿ 80 ರನ್ ಗಳ ಭದ್ರ ಬುನಾದಿ ಹಾಕಿಕೊಟ್ಟಿತು. ಆದರೆ, ಅರ್ಧಶತಕಕ್ಕೆ ಇನ್ನು 6 ರನ್ ಬೇಕಿವೆ ಎನ್ನುವಾಗ ಶುಬ್ಬನ್ ಗಿಲ್ ಕಿವೀಸ್ ಸ್ಪಿನ್ನರ್ ಅಜಾಜ್ ಪಟೇಲ್ಗೆ ವಿಕೆಟ್ ಒಪ್ಪಿಸಿದರು. ಅದಾದ ಬಳಿಕ ಟೀಮ್ ಇಂಡಿಯಾ ನಾಟಕೀಯ ಕುಸಿತ ಕಂಡಿತು. 27.3

ವಿರಾಟ್ ಕೊಹ್ಲಿವರ್ಷದಲ್ಲಿ 4 ಬಾರಿ 04. ಪರಾಟ್ ಹಿಕ್ಕೂಪ್ಲ್ಲ್ಲ್ ಪ್ರತಿ ತನ್ನ ಕ್ಕೆ ಔಟಾದ ಭಾರತದ 4ನೇ ನಾಯಕ ಎಂಬ ಅಪಖ್ಯಾತಿಗೆ ಗುರಿಯಾದರು. ಇದಕ್ಕೂ ಮೊದಲು ಬಿಷನ್ ಸಿಂಗ್ ಬೇಡಿ (1976), ಕಪಿಲ್ ದೇವ್ (1983) ಮತ್ತು ಎಂ.ಎಸ್ ಧೋನಿ (2011) ನಾಲ್ಕು ಬಾರಿ ಡಕ್ಔಟಾಗಿದ್ದರು.

04 ಮಯಾಂಕ್ ಅಗರ್ವಾಲ್ ಟೆಸ್ಟ್ ನಲ್ಲಿ 4ನೇ ಶತಕ ಬಾರಿಸಿದರು. ಇದು 2 ವರ್ಷಗಳ ನಂತರ ಅವರು ಬಾರಿಸಿದ ಮೊದಲ ಶತಕವೂ ಹೌದು. ನ್ಯೂಜಿಲೆಂಡ್ ವಿರುದ್ಧತವರಿನಲ್ಲಿ 11 ವರ್ಷಗಳ ಬಳಿಕ ಶತಕ ಬಾರಿಸಿದ ಭಾರತದ ಮೊದಲ ಆರಂಭಿಕ ಆಟಗಾರ ಎಂಬ ಹಿರಿಮೆಗೂ ಮಯಾಂಕ್ ಭಾಜನರಾದರು. ವೀರೇಂದ್ರ ಸೆಹ್ಕಾಗ್ (173) 2010ರಲ್ಲಿ ಅಹಮದಾಬಾದ್ ನಲ್ಲಿ ಕೊನೆಯದಾಗಿ ಭಾರತದ ಪರ ಶತಕ ಬಾರಿಸಿದ್ದರು.

ಓವರ್ಗಳಲ್ಲಿ 1 ವಿಕೆಟ್ಗೆ 80 ರನ್ ಗಳಿಸಿ ಸುಭದ್ರ ಸ್ಥಿತಿ ಯಲ್ಲಿದ್ದ ಟೀಮ್ ಇಂಡಿಯಾ, ನಂತರದ 15 ಎಸೆತಗಳಲ್ಲಿ ಒಂದೂ ರನ್ ಗಳಿಸದೇ ಚೇತೇಶ್ವರ್ ಪೂಜಾರ ಮತ್ತು ನಾಯಕ ವಿರಾಟ್ ಕೊಹ್ಲಿ ಅವರ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಇಬ್ಬರೂ ಸೊನ್ನೆ ಸುತ್ತಿ ಪೆವಿಲಿಯನ್ ಗೆ

ಮೂರು ಬದಲಾವಣೆ

ಭಾರತ ತಂಡದಲ್ಲಿ 3 ಬದಲಾವಣೆ ಮಾಡಿಕೊಳ್ಳ ಲಾಗಿದೆ. ಗಾಯಾಳುಗಳಾದ ಅಜಿಂಕ್ಯ ರಹಾನೆ, ಇಶಾಂತ್ ಶರ್ಮ ಮತ್ತು ರವೀಂದ್ರ ಜಡೇಜಾ ಬದಲು ಕೊಹ್ಲಿ, ಮೊಹಮ್ಮದ್ ಸಿರಾಜ್ ಮತ್ತು ಜಯಂತ್ ಯಾದವ್ ಗೆ ಅವಕಾಶ ಕಲ್ಪಿಸಲಾಯಿತು.

ವಾಪಸಾದರು. ಆ ಎರಡು ವಿಕೆಟ್ ಕೂಡ ಅಜಾಜ್ ಪಾಲಾ ದವು. ಮೊದಲ ಟೆಸ್ಟ್ ಶತಕವೀರ ಶ್ರೇಯಸ್ ಅಯ್ಯರ್ (18) ಕೂಡ ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲಿಲ್ಲ.

ಕ್ರೀಸ್ ಗೆ ಅಂಟಿಕೊಂಡ ಮಯಾಂಕ್: ಒಂದೆಡೆ ನಿರಂತರವಾಗಿ ವಿಕೆಟ್ ಉರುಳುತ್ತಿದ್ದರೂ ಎದೆಗುಂದದೆ ಕ್ರೀಸ್ನಲ್ಲಿ ಗಟ್ಟಿಯಾಗಿ ತಳವೂರಿದ ಮಯಾಂಕ್, ಬರಬರುತ್ತಾ ಆಕ್ರಮಣಕಾರಿಯಾಗಿ ಆಡತೊಡಗಿದರು. ಅಂತಿಮವಾಗಿ ಬೌಂಡರಿಯೊಂದಿಗೆ ಶತಕವನ್ನೂ ಸಿಡಿಸಿ ಸಂಭ್ರಮ ಪಟ್ಟರು. ಇದು ಟೆಸ್ಟ್ ಮಾದರಿಯಲ್ಲಿ ಅವರ 4ನೇ ಶತಕ. ಇದರೊಂದಿಗೆ 7 ವರ್ಷಗಳ ಬಳಿಕ ನ್ಯೂಜಿಲೆಂಡ್ ವಿರುದ್ಧ ಶತಕ ಗಳಿಸಿದ ಭಾರತದ ಮೊದಲ ಆರಂಭಿಕ ಆಟಗಾರ ಎಂಬ ಗೌರವಕ್ಕೂ ಮಯಾಂಕ್ ಪಾತ್ರರಾದರು. 2014ರಲ್ಲಿ ಆಕ್ಲೆಂಡ್ ನಲ್ಲಿ ಶಿಖರ್ ಧವನ್ 115 ರನ್ ಗಳಿಸಿದ ನಂತರ ಭಾರತೀಯ ಆರಂಭಿಕ ಆಟಗಾರರು ಶತಕ ಸಿಡಿಸಿರಲಿಲ್ಲ.

ಸ್ಕೋರ್ ವಿವರ

ಭಾರತ ಮೊದಲ ಇನಿಂಗ್: 70 ಓವರ್ಗಳಲ್ಲಿ 4 ವಿಕೆಟ್ಗೆ 221

ವಯಾಂಕ್ ಅಗರ್ವಾಲ್ ಬ್ಯಾಟಿಂಗ್	120
ಶುಬ್ಧನ್ ಗಿಲ್ ಸಿ ಟೇಲರ್ ಬಿ ಅಜಾಜ್	44
ı ಚೇತೇಶ್ವರ್ ಪೂಜಾರ ಬಿ ಅಜಾಜ್	00
ವಿರಾಟ್ ಕೊಹ್ಲಿ ಎಲ್ಬಿಡಬ್ಲ್ಯು ಬಿ ಅಜಾಜ್	00
ಶ್ರೇಯಸ್ ಅಯ್ಯರ್ ಸಿ ಬ್ಲಂಡೆಲ್ ಬಿ ಅಜಾಜ್	18
। ವೃದ್ಧಿಮಾನ್ ಸಾಹ ಬ್ಯಾಟಿಂಗ್	25
ತರ (ಬೈ 9, ಲೆಗ್ಬೈ 5)	14
ತರ: 1-80, 2-80, 3-80, 4-160.	
ಾಲಿಂಗ್ ವಿವ ರ	
(0)-5-7-5	

। ಟಿಮ್ ಸೌಥಿ	15	5	29	0
। ಕೈಲ್ ಜೇಮಿಸನ್	9	2	30	0
ı ಅಜಾಜ್ ಪಟೇಲ್	29	10	73	4
ವಿಲಿಯಮ್ ಸೊಮೆರ್ವಿಲ್	8	0	46	0
ı ರಚಿನ್ ರವೀಂದ್ರ	4	0	20	0
। ಡ್ಯಾರಿಲ್ ಮಿಚೆಲ್	5	3	9	0

ಕೊಹ್ಮಿ ನಾಟ್ಔಟ್!

ವಿರಾಟ್ ಕೊಹ್ಲಿಗೆ ಥರ್ಡ್ ಅಂಪೈರ್ ನೀಡಿರುವ ಔಟ್ ತೀರ್ಪು ವಿವಾದಕ್ಕೆ ಕಾರಣವಾಗಿದೆ. 'ಬೆನಿಫಿಟ್ ಆಫ್ ಡೌಟ್' ಬ್ಯಾಟ್ ಮನ್ ಪರ ಇರಬೇಕಿತ್ತು ಎಂದು ಬಹುತೇಕರು ಅಭಿಪ್ರಾಯಪಟ್ಟಿದ್ದಾರೆ.

ಇನಿಂಗ್ಸ್ 30ನೇ ಓವರ್ ನ ಕೊನೇ ಎಸೆತದಲ್ಲಿ ಚೆಂಡು ಕೊಹ್ಲಿಯ ಬ್ಯಾಟ್ ಹಾಗೂ ಪ್ಯಾಡ್ಗೆ ಏಕಕಾಲಕ್ಕೆ ಬಡಿದಿತ್ತು. ತಕ್ಷಣವೇ ಕಿವೀಸ್ ಬಳಗೆ ಎಲ್ಬಡಬ್ಲ್ಯುಗೆ ಮನವಿ ಮಾಡಿಕೊಂಡಿದೆ. ಫೀಲ್ಡ್ ಅಂಪೈರ್ ಅನಿಲ್ ಚೌಧರಿಯವರು ಮನವಿಯನ್ನು ಪುರಸ್ತರಿಸಿದ್ದಾರೆ. ಅಂಪೈರ್ ತೀರ್ಪಿನಿಂದ ಅಸಮಾಧಾನಗೊಂಡ ಕೊಹ್ಲಿ ಡಿಆರ್ಎಸ್ಗೆ ಮನವಿ ಸಲ್ಲಿಸಿದ್ದಾರೆ. ಟಿವಿ ಮರುಪ್ರಸಾರ ದಲ್ಲಿ ಚೆಂಡು ಏಕಕಾಲಕ್ಕೆ ಪ್ಯಾಡ್ ಹಾಗೂ ಬ್ಯಾಟ್ಗೆ ಬಡಿದಿರುವುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಆದಾಗ್ಯೂ ಟಿವಿ ಅಂಪೈರ್ ವೀರೇಂದ್ರ ಶರ್ಮ ಫೀಲ್ಡ್ ಅಂಪೈರ್ ತೀರ್ಪನ್ನು ಎತ್ತಿಹಿಡಿದಿದ್ದಾರೆ. ಇಂಥ ಸಂದರ್ಭಗಳಲ್ಲಿ ಬ್ಯಾಟ್ ಮನ್ ಗೆ ವಿರುದ್ಧವಾಗಿ ತೀರ್ಪು ಕೊಡಬಾರದು ಎಂದು ಸಾಕಷ್ಟುಮಂದಿ ವಾದ ಮಾಡಿದ್ದಾರೆ. ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕೆಲ್ ವಾನ್ ಕೂಡ 'ಕೊಹ್ಲಿ ನಾಟ್ ಔಟ್' ಎಂದು ಟ್ವೀಟ್ ಮಾಡಿದ್ದಾರೆ.

ಅಂತಿಮ ಪಂದ್ಯದಲ್ಲಿ ಸಿಂಧೂಗೆ ಸೋಲು



ಬಾಲಿ: ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಫೈನಲ್ಡ್ ಮಹಿಳೆಯರ ಸಿಂಗಲ್ ನಲ್ಲಿ ಟೂರ್ನಿಯ ಈಗಾಗಲೇ ಸೆಮಿಫೈನಲ್ಸ್ ಹಂತಕ್ಷೇರಿರುವ ಭಾರತದ ಪಿ.ವಿ ಸಿಂಧೂ ಗುಂಪಿನ ಹಂತದ ಕೊನೇ ಪಂದ್ಯದಲ್ಲಿ ಸೋಲು ಕಂಡಿದ್ದಾರೆ. ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಸಿಂಧೂ ಶುಕ್ರವಾರ ನಡೆದ ಎ ಗುಂಪಿನ ಮೂರನೇ ಪಂದ್ಯದಲ್ಲಿ ವಿಶ್ವದ 10ನೇ ರ್ಯಾಂಕ್ ನ ಪೊರ್ನ್ ಪಾವಿ ಚೊಚುವಾಂಗ್ ವಿರುದ್ಧ 12-21, 21-19, 14-21 ಗೇಮ್ ಗಳಿಂದ ಸೋತರು.

ಪುರುಷರ ಸಿಂಗಲ್ಡ್ ನಲ್ಲಿ ಕಿಡಂಬಿ ಶ್ರೀಕಾಂತ್ ಬಿ ಗುಂಪಿನ ಕೊನೇ ಪಂದ್ಯದಲ್ಲಿ ಮಲೇಷ್ಯಾದ ಲೀ ಜಿ ಜಿಯಾ ವಿರುದ್ಧ (19-21, 14-21) ಸೋತು ಟೂರ್ನಿಯಿಂದ ಹೊರಬಿದ್ದರು. ಶ್ರೀಕಾಂತ್ 2ನೇ ಪಂದ್ಯದಲ್ಲೂ ಸೋತಿದ್ದರು.

ಮಹಿಳೆಯರ ಡಬಲ್ಫ್ನಲ್ಲಿ ಈಗಾಗಲೇ ಸೆಮಿಫೈನಲ್ಸ್ ಪ್ರವೇಶಿಸುವ ಕಳೆದುಕೊಂಡಿದ್ದ ಭಾರತದ ಸಿಕ್ಕಿ ರೆಡ್ಡಿ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿ ಶುಕ್ರವಾರ ಗುಂಪಿನ ಹಂತದ ಮೂರನೇ ಹಾಗೂ ಕೊನೇ ಪಂದ್ಯದಲ್ಲಿ ಇಂಗ್ಲೆಂಡ್ ನ ಚೋಹೆ ಬ್ರಿಜ್ ಮತ್ತು ಲಾರೆನ್ ಸ್ಥಿತ್ ವಿರುದ್ಧ 21-19, 9-21, 21-14 ಗೇಮ್ಗಳಿಂದ ಗೆಲುವು ಸಾಧಿಸಿತು. ಆದರೆ, ಹಿಂದಿನೆರಡು **ನ್ಯೂಜಿಲೆಂಡ್ ಸ್ಪಿನ್ಫರ್ ಅಜಾಜ್ ಪಟೇಲ್ ಎಸೆದ** ಪಂದ್ಯಗಳಲ್ಲಿ ಸೋತಿದ್ದರಿಂದ ಭಾರತದ ಜೋಡಿಗೆ ಉಪಾಂತ್ಯ ಅವಕಾಶ ಕೈತಪ್ಪಿದೆ.

ಆ್ಯಕ್ಸೆಲ್ಡೆನ್, ಯಿಂಗ್ ವರ್ಷದ ಆಟಗಾರರು

ಹೊಸದಿಲ್ಲ: 2021ರ ಟೋಕಿಯೊ ಒಲಿಂಪಿಕ್ (ಪುರುಷರ ಸಿಂಗಲ್ಡ್ ಬ್ಯಾಡ್ಕಿಂಟನ್ ನಲ್ಲಿ) ಡೆನ್ಮಾರ್ಕ್ ನ ವಿಕ್ಕರ್ ಆ್ಯಕ್ಷೆಲ್ಡನ್ ಹಾಗೂ ರನ್ವರ್ಅಪ್ (ಮಹಿಳೆಯರ ಸಿಂಗಲ್ಸ್) ತೈವಾನ್ನ ತಾಯ್ ಜು ಯಿಂಗ್ 2021ರ ಸಾಲಿನ ಬಿಡಬ್ಲ್ಯುಎಫ್ ಸಾಧಕರ ಪ್ರಶಸ್ತಿಗೆ ಭಾಜ ನರಾಗಿದ್ದಾರೆ. ಇಬ್ಬರಿಗೂ ಮೊದಲ ಬಾರಿಗೆ ಈ ಗರಿಮೆ ದಕ್ಕಿದೆ. ಶುಕ್ರವಾರ ನಡೆದ ವರ್ಚುಯಲ್ ಕಾರ್ಯಕ್ರಮದಲ್ಲಿ ನಾನಾ ವಿಭಾಗಗಳ 8 ಪ್ರಶಸ್ತಿಗಳನ್ನು ವಿತರಣೆ ಮಾಡಲಾಯಿತು.

ಪ್ರಾಂಜಲ ಯಡ್ಲಪಳ್ಳಿ ಸೆಮಿಫೈನಲ್ಸ್ ಪ್ರವೇಶ

ಬೆಂಗಳೂರು: ನಾಲ್ಕನೇ ಶ್ರೇಯಾಂಕಿತೆ ಯಡ್ಲಪ್ನು ಮಹಿಳೆಯರ ವಿಶ್ವ ಟೆನಿಸ್ ಟೂರ್ ಐಟಿಎಫ್ ಚಾಂಪಿಯನ್ಷಪ್ ನ ಸಿಂಗಲ್ಸ್ ವಿಭಾಗ ದಲ್ಲಿ 6ನೇ ಶ್ರೇಯಾಂಕಿತೆ ವೈದೇಹಿ ಚೌಧರಿ ವಿರುದ್ದ ರೋಚಕ ಗೆಲುವು ಸಾಧಿಸಿ ಸೆಮಿಫೈನಲ್ಸ್ಗ್ ಅರ್ಹತೆ ಗಿಟ್ಟಿಸಿದರು.

ಅಂಗಣದಲ್ಲಿ ಕೆಎಸ್ಎಲ್ಟಿಎ ಶುಕ್ರವಾರ ನಡೆದ ಕ್ವಾರ್ಟರ್ಫೈನಲ್ ಹಣಾಹಣಿಯಲ್ಲಿ 22 ವರ್ಷದ ಪ್ರಾಂಜಲ ವೈದೇಹಿಗೆ ಸೋಲುಣಿಸಿದರು. ಇತರ ವಿಜೇತೆ ಪ್ರತ್ಯುಷಾ ರಾಚಪುಡಿ ವಿರುದ್ಧ, ಘಟ್ಟ ಪ್ರವೇಶಿಸಿದ್ದರು. ಫೈನಲ್ 3ನೇ ಶ್ರೇಯಾಂಕಿತೆ ಸೌಜನ್ಯ ಬವಿಶೆಟ್ಟಿ ಪ್ರವೇಶಕ್ಕಾಗಿ ಶನಿವಾರ ರುತುಜಾ ಮತ್ತು

ಅರ್ಜಿಗಳನ್ನು ಆಹ್ವಾನಿಸಲಾಗಿದೆ:



6-0, 6-4 ನೇರ ಸೆಟ್ಗಳಿಂದ 7ನೇ 6-7(3), 6-4, 6-4 ಸೆಟ್ ಗಳಿಂದ ಶ್ರೇಯಾಂಕಿತೆ ಸೊ ಲರಾ ಲೀ (ದ. ಕೊರಿಯಾ) ವಿರುದ್ಧ, ಅರ್ಹತಾ ಸುತ್ತಿನ ಕ್ಸಾರ್ಟರ್ಫೈನಲ್ಸ್ ಪಂದ್ಯಗಳಲ್ಲಿ ಅಗ್ರ ವಿಜೇತೆ ರಶ್ೀಕಾ 7-6(4), 6-4 ಸೆಟ್ ಹಣಾಹಣಿಗೆ ಶ್ರೇಯಾಂಕಿತೆ ರುತುಜಾ ಭೋಸಲೆ 6-0, ಗಳಿಂದ ಅರ್ಹತಾ ಸುತ್ತಿನ ವಿಜೇತೆ ಹೀಗಾಗಿ 6-3 ಸೆಟ್ ಗಳಿಂದ ಅರ್ಹತಾ ಸುತ್ತಿನ ದಿಲೀಪ್ ನಿಟ್ಜೂರ್ ವಿರುದ್ಧ ಗೆದ್ದು 4ರ ಶನಿವಾರಕ್ಕೆ ಮುಂದೂಡಲಾಯಿತು.

ಭಾರತೀಯ ವಿಜ್ಞಾನ ಸಂಸ್ಥೆ ಬೆಂಗಳೂರು-560012

ಜಾಹೀರಾತು ನಂ.: ಆರ್ (ಹೆಚ್ಆರ್)ಟೆಂಪ್/ಯುಜಿ–ಟಿಎ–11/2021 ಇನ್ಸ್ಟಟ್ಯೂಟ್ನಲ್ಲಿರುವ ಅಂಡರ್ಗ್ರಾಜುಯೇಟ್ ಪ್ರೋಗ್ರಾಮ್ ಬೋಧನಾ ಸಹಾಯಕರು (ಗುತ್ತಿಗೆ ಆಧಾರದಲ್ಲಿ) ಹುದ್ದೆಗೆ ಈ ಕೆಳಗಿನಂತೆ

ಒಟ್ಟಾರೆ ಹುದ್ದೆಗಳು: 11 (ಸಾಮಾನ್ಯ-6, ಒಬಿಸಿ-3, ಇಡ್ಲ್ಯೂಎಸ್-2) 01 ಪಿಡಬ್ಲ್ಯೂಡಿ ಒಳಗೊಂಡಂತೆ.

ಹೆಚ್ಚಿನ ವಿವರಗಳು ಹಾಗೂ ಆನ್ಲೈನ್ನಲ್ಲಿ ಅರ್ಜಿಸಲ್ಲಿಸಲು ನಮ್ಮ ವೆಬ್ಸೈಟ್ಟ್ https://www.iisc.ac.in/positions-open/#ffs-tabbed-11 అన్న ಸಂಪರ್ಕಿಸುವುದು

ಅರ್ಜಿಗಳನ್ನು ಸಲಿಸಲು ಕೊನೆಯ ದಿನಾಂಕ 24.12.2021. ಸಹಿ/-, ರಿಜಿಸ್ಟಾರ್ ದಿನಾಂಕ: 03.12.2021



ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನಿಯಮಿತ ನಂ.1, 'ಉತ್ತುಂಗ', ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು - 560018. ದೂರವಾಣಿ: 080–26676325, 26983700, 22976600, 22976622, 22976656 ಫ್ಯಾಕ್ಸ್: 080–26628521, ಇ–ಮೇಲ್: recoverycell@karnatakaapex.com ತಗಾದೆ ನೋಟೀಸು

ಸೆಕ್ಯೂರಿಟೈಜೇಷನ್ ಅಂಡ್ ರಿಕನ್ಸ್ಟಕ್ಷನ್ ಆಫ್ ಫೈನಾನ್ಸಿಯಲ್ ಅಸೆಟ್ಸ್ ಅಂಡ್ ಎನ್ಫೋರ್ಸ್ಮೆಯಿಟ್ ಆಫ್ ಸೆಕ್ಯೂರಿಟಿ ಇಂಟರೆಸ್ಟ್ ಆಕ್ಟ್ 2002 ರ ಸೆಕ್ಷನ್ 13(2) ರನ್ನು ಓದಿಕೊಂಡಂತೆ ನೋಟೀಸು. <mark>ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನಿಯಮಿತ</mark> ಆದ ನಾವು ಕೆಳಕಂಡ ನಿಮಗೆ ಸೆಕ್ಯೂರಿಟೈಜೇಷನ್ ಅಂಡ ರಿಕನ್ಸ್ಟ್ರಕ್ಷನ್ ಆಫ್ ಫೈನ್ಸಾಯಲ್ ಆಸ್ಟ್ ಅಂಡ್ ಎನ್ಫ್ ಫೋರ್ಸ್ಟ್ ಮೆಂಟ್ ಆಫ್ ಸೆಕ್ಯೂರಿಟಿ ಇಂಟೆಸ್ಟ್ ಆಕ್ಟ್ 2002 ರ ಪರಿಚ್ಛೇದ 3 ರ ಕಲಂ 13(2) ರ ಆನ್ವಯ ನೀಡುತ್ತಿರುವ ತಗಾದೆ ನೋಟೀಸಿನ ವಿವರಗಳೇನೆಂದರೆ ದ್ಯಾಂಕು

ದಿನಾಂಕ 13.07.2021 ರಂದು ನೀವು ಬ್ಯಾಂಕಿಗೆ ನೀಡಿರುವ ನಿಮ್ಮ ಅಧಿಕೃತ ನಿವಾಸಕ್ಕೆ ನೋಂದಾಯಿತ ಅಂಚಿಯ ಮೂಲಕ ಡಿಮಾಂಡ್ ನೋಟೀಸ್ನ್ಸ್ ನೀಡಲಾಗಿ, ನೀವುಗಳು ಸದರಿ ವಿಳಾಸದಲ್ಲಿ ಇರುವುದಿಲ್ಲವೆಂಬ ಷರಾದೊಂದಿಗೆ ನೋಟೀಸ್ಗಳು ಹಿಂದಿರುಗಿರುತ್ತವೆ. ತದನಂತರ ನೋಟೀಸ್ಗಳನ್ನು ನಿಮ್ಮಗಳಿಗೆ ಖುದ್ದಾಗಿ ನೀಡಲು ಅಧಿಕಾರಿಗಳು ಪ್ರಯತ್ನಿಸಲಾದಾಗ್ಯೂ ನಿಮ್ಮಗಳಿಗೆ ಜಾರಿಯಾಗಿರುವುದಿಲ್ಲ. ಆದಕಾರಣ್ಣ, ನಿಮ್ಮೆಗಳಿಗೆ ಈ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಯಪಡಿಸುವುದೇನೆಂದರೆ, ನಮ್ಮ ಕರ್ನಾಟಕ ರಾಜ್ಯ ಸಹಕಾರಿ ಆಪೆಕ್ಸ್ ಬ್ಯಾಂಕ್ ನಿಯಮಿತ ನಿಮಗೆ ವಿತರಿಸಿದ್ದ ಸಾಲಗಳನ್ನು ಮರುಪಾವತಿ ಮಾಡಲು ತಪ್ಪಿತಸ್ವರಾಗಿರುವುದು ಸದರಿ ನೋಟೀಸುಗಳ ಒಕ್ಕಣೆಯಾಗಿರುವುದು. ಸಾಲದ ವಿವರಗಳು ಮತ್ತು ಬಾಕಿಯಿರುವ ಮೊತ್ತ ಕೆಳಕಂಡಂತಿರುವುದು.

ಸಾಲಗಾರರ / ಸಹ ಸಾಲಗಾರರ / ಅಡಮಾನದಾರರ / ಜಾಮೀನುದಾರರ / ಖಾತರಿದಾರರ ಹೆಸರು ಮತ್ತು ವಿಳಾಸ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನಿಯಮಿತವು ಸಾಲಗಾರರಾದ: ಶ್ರೀ ಪ್ರೇಮ್ ಕುಮಾರ್. ಸಿ.ಎಸ್. ಬಿನ್ ಸಿ.ಎಂ. ಸಿದ್ದೇಗೌಡ, ವಿಳಾಸ: ನಂ. 62, 22ನೇ ಅಡ್ಡರಸ್ತೆ, ಮಾರುತಿ ಲೇಔಟ್, ಜೆ.ಜೆ. ಅಪಾರ್ಟ್ ಮೆಂಟ್ ಹತ್ತಿರ. ವಿಜಯನಗರ, ಬೆಂಗಳೂರು – 560040. ಜಾಮೀನುದಾರರಾದ: ಶ್ರೀ ಬಸವರಾಜ್. ಎನ್.ಎಸ್. ಬಿನ್ ಶ್ರೀ ಸಿದ್ದಪ್ಪ ಎನ್.ಎನ್., ವಿಳಾಸ: ನಂ. 35/ಬಿ, ಜಯಂತ್ ನಿಲಯ, ಶರಾವತಿನಗರ, 2ನೇ ಅಡ್ಡರಸ್ತೆ, ಪಟ್ಟೀಗಾರಪಾಳ್ಯಬೆಂಗಳೂರು – 560079 ಮತ್ತು ಇವರ ಮತ್ತೊಂದು ವಿಳಾಸ: 1) ನಂ. 44, ನಾಗೇನಹಳ್ಳಿ, ಆರಸಿಕೆರೆ, ಕರಗುಂದ, ಹಾಸನ-573122. 2) ಮತ್ತೊಂದು ವಿಳಾಸ: ಮೆ⊪ ನಿಸರ್ಗಾಲಯ ಡ್ರಗ್ ಯೂನಿಟ್ ಪ್ರೈ.ಲಿ., ಫ್ಲ್ಯಾಟ್ ನಂ.190, 2ನೇ ಮಹಡಿ. ಸ್ಯಾಂಕಿ ರಸ್ತೆ, ಸದಾಶಿವನಗರ, ಬೆಂಗಳೂರು-560080 ಸಾಲಗಾರರಿಗೆ ನಮ್ಮ ಗೋಕುಲ ಶಾಖೆ ಮೂಲಕ ದಿನಾಂಕ 13.07.2016ರಂದು ರೂ. 32,00,000/- (ರೂಪಾಯಿ ಮೂವತ್ತೆರಡು ಲಕ್ಷ ಮಾತ್ರ) ಸಾಲ ನೀಡಿದ್ದು, ಸಾಲದ ಖಾತೆ ಸಂಖ್ಯೆ: 1020-50-762-96 ಆಗಿರುತ್ತದೆ. ದಿನಾಂಕ 28.06.2021ರಲ್ಲಿ ಇದ್ದಂತೆ ಅಸಲು ಮೊತ್ತ : ರೂ. 30,79,172/-+ ಬಡ್ಡಿ ರೂ. 3,00,645/- + ದಂಡ ಬಡ್ಡಿ ರೂ. 2,645/- ಬರಬೇಕಾದ ಒಟ್ಟು ಮೊತ್ತ ರೂ. 33,82,462/-(ರೂಪಾಯಿ ಮೂವತ್ತೂರು ಲಕ್ಷದ ಎಂಭತ್ತರಡು ಸಾವಿರದ ನಾಲ್ಕು ನೂರಾ ಅರವತ್ತರಡು ಮಾತ್ರ) ಜೊತೆಗೆ ಒಪಂದದ ಬಡ್ಡಿದರದ ಮೇಲೆ ಮುಂದುವರದ ಬಡ್ಡಿಯೊಂದಿಗೆ ದಿನಾಂಕ. 29.06.2021 ರಂದೆ ದಂಡದ ಬಡ್ಡಿ ಸೇರಿದಂತೆ ಎಲ್ಲಾ ಇತರ ವೆಚ್ಚಗಳು ಮತ್ತು ಶುಲ್ಕಗಳನ್ನು ಒಳಗೊಂಡಂತೆ ಪಾವತಿಸಲು ಸಾಲಗಾರರು ಜವಾಬ್ದಾರರಾಗಿರುತ್ತಾರೆ.

ಡಿಮ್ಯಾಂಡ್ ನೋಟಿಸ್ ದಿನಾಂಕ : 13.07.2021 ಹೆಡ್ಕೂಲ್-ಎ: ಯಲಹಂಕ ನ್ಯೂ ಟೌನ್, 5ನೇ ಹಂತ, ಬೆಂಗಳೂರು ಇಲ್ಲಿ ಕರ್ನಾಟಕ ಗೃಹ ಮಂಡಳಿಯವರಿಂದ ರೂಪಿಸಲಾದ ಲೇಔಟ್ ನಲ್ಲಿ ಪೂರ್ವದಿಂದ ಪಶ್ಚಿಮಕ್ಕೆ 22.60 ಮೀಟರ್ಗಳು, ಉತ್ತರದಿಂದ ದಕ್ಷಿಣಕ್ಕೆ 24.00 ಮೀಟರ್ಗಳು, ಒಟ್ಟಾರೆಯಾಗಿ 542.40 ಚದರ ಮೀಟರ್ಗಳ ವಿಸ್ತೀರ್ಣ ಸ್ಥಿರ ಸ್ವತ್ತು / ಜಮೀನಿನ ಸಮಗ್ರ ಭಾಗಕ್ಕೆ ಚಕ್ಕುಬಂದಿ ಇಂತಿದೆ: ಮೂರ್ವಕ್ಕೆ ಕಡೆಚ್ಐ ಜಮೀನು, ಪಶ್ಚಿಮಕ್ಕೆ ರಸ್ತೆ, ಉತ್ತರಕ್ಕೆ ಬ್ಲಾಕ್ ನಂ.2, ದಕ್ಷಿಣಕ್ಕೆ ರಸ್ತೆ ಮೇಲೆ ತಿಳಿಸಿರುವ ಸ್ವತ್ತಿನಲ್ಲಿ 1/16 ರಷ್ಟು ಅವಿಭಜಿತ ಪಾಲು ಸೇರಿದ್ದು ಇದರಲ್ಲಿರುವ.

ಷ್ಟೆಡ್ಕೂಲ್-ಪೆ: ಇಲ್ಲಿ ವಿವರಸಲಾದ ಷೆಡ್ಕೂಲ್ ಎ ಸ್ವತ್ತಿನಲ್ಲಿ ನಿರ್ಮಿಸಲಾದ ಬಹುಮಹಡಿ ಕಟ್ಟಡ/ದ್ದಾಕ್ ನಲ್ಲಿ 16 ವಸತಿ ಸಮುಚ್ಚಯಗಳನ್ನೊಳಗೊಂಡ ಹಾಲಿ ಬಿಜಿಎಂಪಿ ಖಾತಾ ಸಂಖ್ಯೆ. 424/426/14/1, ಬ್ಲಾಕ್ ನಂ.1, 3ನೇ ಅಂತಸ್ತು. ಎಸ್-ಹೆಚ್ಐಜಿ-ಡಿ ಫ್ಲ್ಯಾಟ್ ಇಲ್ಲಿ ಸಂಖ್ಯೆ 14 ಆಗಿದ್ದು ಇದರಲ್ಲಿ (ಅಪಾರ್ಟ್ ಮೆಂಟ್ ನ ಸೀಲಿಂಗ್ ಮತ್ತು ಮೇಲಿನ ಅಪಾರ್ಟ್ ಮೆಂಟ್ ನ ಮಹಡಿಯ ನಡುವೆ ಜಾಯಂಟರ್ಗಳಾದ್ಯಂತ ಮತ್ತು ಒಳಾಂಗಣ ಗೋಡೆ ಹಾಗೂ ಅಂತಹ ಮಟ್ಟಗಳಲ್ಲಿನ ನಡುವಿನ ಹೊರಗೆ ಒಂದು ಅರ್ಧಭಾಗ ಸೇರಿದಂತೆ) ನಂ.14/1, ಎಸ್-ಹೆಚ್ಐಜಿ-ಡಿ-ಟಿಎಫ್. ಮಟ್ಟಗಳಲ್ಲಿನ ನಡುವನಿ ಹೊರಗಿ ಬರುವ ಅರ್ಥನಿಗೆ ಗುರುವಲ್ಲಿ ನಿರುಗ್ರಗ್ಗೆ ಮಗ್ಗೆ ಹುಡುವಲ್ಲಿ ಮಾರ್ಥನಿನಿಕೆ ಹೆಚ್ಚು ಬರುತಂಕ ನ್ಯೂ ಚೌನ್, ಬೆಂಗಳೂರು – 560064 ಉಳ್ಳ ವಾಸಗೃಹದ ಷೆಡ್ಯೂಲ್ ನ ಚಕ್ಕುಬಂದಿ ಇಂತಿದೆ. ಮೂರ್ವಕ್ಟೆ ತೆರೆದ ಸ್ಥಳ, ಪಶ್ಚಿಮಕ್ಕೆ ಸ್ಟೇರ್ಕೇಸ್, ಉತ್ತರಕ್ಕೆ ಫ್ಲಾಟ್ ಸಂಖ್ಯೆ 13, ದಕ್ಷಣಕ್ಕೆ ತೆರೆದ ಸ್ಥಳ 100.36 ಚದರ ಮೀಟರ್ಗಳ ಅಂದಾಜು ವಿಸ್ತೀರ್ಣದ ನಿರ್ಮಿತ ಪ್ರದೇಶದಲ್ಲಿ 3 ಬೆಡ್ರರೂಂ, ಹಾಲ್, ಕಿಚನ್, ಬಾತ್ರರೂಂ, ಶೌಚಾಲಯ, ಬಾಲ್ಯನಿ ಮತ್ತು ಸಾಮಾನ್ಯ ಸ್ಥಳ ಸ್ಥಾಸೇಜ್ ಪೈಪ್ ಗಳು, ಚರಂಡಿಗಳು ಮತ್ತು ಸ್ಥೇರ್ಕೇಸ್ ನಲ್ಲಿ ಜಂಟಿ ಅವಿಭಜಿತ ಹಿತಾಸಕ್ತಿ/ ಮಾಲೀಕತ್ವ ಹೊಂದಿದೆ

ಈ ನೋಟೀಸ್ ಪ್ರಕಟವಾದ ದಿನಾಂಕದಿಂದ 60 ದಿನಗಳ ಒಳಗೆ ಮೇಲೆ ತಿಳಿಸಿರುವ ಮೊತ್ತಗಳನ್ನು ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನಿಯಮಿತ ಗೆ ಪಾವತಿ ಮಾಡುವಂತೆ ಮತ್ತು ಇದಕ್ಕೆ ತಪ್ಪಿದ್ದಲ್ಲಿ ಸಾಲಗಾರರು ಮತ ಆಧಾರದಾರರ ಭದ್ರತಾ ಸ್ವತ್ತುಗಳನ್ನು ಸ್ವಾದೀನಪಡಿಸಿಕೊಳ್ಳುವುದು ಸೇರಿದಂತೆ, ಸದರಿ ಅಧಿನಿಯವದ ಉಪಬಂಧಗಳ ಅನ್ನಯ ಭದ್ರತಾ ಸ್ವತ್ತುಗಳ ಬಗ್ಗೆ ಅಗತ್ಯ ಕ್ರಮಕೈಗೊಳ್ಳುವುದಾಗಿ ನಿಮಗೆ ಈ ಮೂಲಕ ಕರೆ ನೀಡಲಾಗಿದೆ. ಅಧಿನಿಯಮದ ಅನ್ನಯ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನಿಯಮಿತ ದೊರೆಯುವ ಅಧಿಕಾರಗಳಲ್ಲಿ ಇವು ಒಳಗೊಂಡಿರುತ್ತವೆ. (1) ಗುತ್ತಿಗೆ, ನಿಯೋಜಿತ ಮಾರಾಟ ಮತ್ತು ಭದ್ರತೆಯುಳ್ಳ ಸ್ವತ್ತುಗಳನ್ನು ಪಡೆಯುವಿಕೆ ಮೂಲಕ ವರ್ಗಾವಣೆ ಹಕ್ಕುಗಳು ಸೇರಿದಂತೆ ಸಾಲಗಾರರು / ಆಧಾರದಾರರ ಭದ್ರತೆ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಕ್ ಬ್ಯಾಂಕ್ ನಿಯಮಿತ ಭದ್ರತೆಯುಳ್ಳ ಸ್ವತ್ತುಗಳ ವರ್ಗಾವಣೆಯ ಸಂಬಂಧದಲ್ಲಿ ಅಥವಾ ಅದರಲ್ಲಿ ವರ್ಗಾವಣೆ ಪಡೆದವರಿಗೆ ವರ್ಗಾವಣೆಯನ್ನು ನೀವೇ ಮಾಡಿರುವಿರಿ ಎಂಬ ಎಲ್ಲಾ ಹಕ್ಕುಗಳನ್ನು ಹೊಂದಿರುವರು. ಅಂಟಿಸಿರುವ ಡಿಮ್ಯಾಂಡ ವರ್ಗಿ ವಿಣಯನ್ನು ನೀರ್ವ ಮಾಡಲುವರ ವರದ ವಲಕ್ಷ ಹೆಚ್ಚುಗಳನ್ನು ಹಾರಂದಿರವರು. ಅರಣನಿಸಲು ಡಿಮ್ಯಾರ್ಯ ನೋಟೀಸ್ ನಲ್ಲಿ ತಿಳಿಸಿರುವ ಯಾವುದೇ ಭದ್ರತಾ ಸೃತ್ತುಗಳನ್ನು ಹಾಗೂ ದ್ಯಾಂಕಿಗೆ ಈಡು ಮಾಡಿರುವ / ಆಧಾರ ಮಾಡಿರುವ ಸೃತ್ರುಗಳನ್ನು ಬ್ಯಾಂಕಿನ ಮಾರ್ವಾನುಮತಿ ಪಡೆಯದೆ ಮಾರಾಟ, ಗುತ್ತಿಗೆ ಅಥವಾ ಇನ್ನಿತರೆ ರೂಪದಲ್ಲಿ ವರ್ಗಾವಣೆ ಮಾಡದಂತೆ ಸದರಿ ಅಧಿನಿಯಮದ ಪ್ರಕರಣ 13(13) ರ ಉಪಬಂಧಗಳ ಅನ್ವಯ ಈ ಮೂಲಕ ನಿಮ್ಮನ್ನು ನಿಷೇದಿಸಿದೆ. ಸದರಿ ಅಧಿನಿಯಮದ ಪ್ರಕರಣ 13(2) ರ ಅನ್ವಯ ಈ ನೋಟೀಸನ್ನು ನೀಡಿದೆ.

ದಿನಾಂಕ: 04–12–2021 ಸಹಿ/- ಅಧಿಕೃತ ಅಧಿಕಾರಿ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನಿಯಮಿತ ಸ್ಥಳ : ಬೆಂಗಳೂರು

2ನೇ ಟೆಸ್ಟ್ ಡ್ರಾ **ಬ್ಲೋಮ್ಫಾಂಟೇನ್:** ಮಂದ ಬೆಳಕಿನ ಕಾರಣ ದಿನದಾಟ ಅವಧಿಗೆ

ಟೆಸ್ಟ್ ಡಿ.6ರಂದು ಆರಂಭವಾಗಲಿದೆ.

ಸೌಜನ್ಯ ಹಾಗೂ ಪ್ರಾಂಜಲ ಮತ್ತು ಶ್ರೀವಲ್ಲಿ ನಡುವೆ 2 ಸೆಮಿಫೈನಲ್ ನಡೆಯಲಿವೆ. ಮುಕ್ತಾಯಗೊಂಡ ಫೈನಲ್ಗೆ ವೈದೇಹಿ-ಮಿಹಿಕಾ ಜೋಡಿ: ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾ 'ಎ' ವಿಭಾಗದ ಸೆಮಿಫೈನಲ್ ಮತ್ತು ಭಾರತ 'ಎ' ನಡುವಿನ ಪಂದ್ಯದಲ್ಲಿ ವೈದೇಹಿ ಮತ್ತು ಮಿಹಿಕಾ ದ್ವಿತೀಯ ಚತುರ್ದಿನ ಟೆಸ್ಟ್ ಜೋಡಿ 6-1, 3-6, 10-7 ಸೆಟ್ಗಳಿಂದ ಡ್ರಾಗೊಂಡಿತು. 234 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ ಪ್ರವಾಸಿ 4ನೇ ಶ್ರೇಯಾಂಕಿತ ಶರ್ಮದಾ ಬಾಲು ಮತ್ತು ಶ್ರಾವ್ಯ ಶಿವಾನಿ ಜೋಡಿ ವಿರುದ್ಧ ಭಾರತ, ದ್ವಿತೀಯ ಇನಿಂಗ್ಡ್ ನಲ್ಲಿ ಜಯ ಗಳಿಸಿ ಫೈನಲ್ ಪ್ರವೇಶಿಸಿತು. ದಿನದಾಟ ಮುಕ್ತಾಯಕ್ಕೆ 3 ವಿಕೆಟ್ಗೆ ಆದರೆ, ಸಂಹಿತಾ ಮತ್ತು ಸಾದಿಕ್ ಹಾಗೂ 155 ರನ್ ಗಳಿಸಲಷ್ಟೇ ಶಕ್ತಗೊಂಡಿತು. ಸೌಜನ್ಯ ಮತ್ತು ರುತುಜಾ ಜೋಡಿಗಳ ಉಭಯ ತಂಡಗಳ ನಡುವಿನ ಮತ್ತೊಂದು ಸೆಮಿಫೈನಲ್ ಮೊದಲ ಚತುರ್ದಿನ ಟೆಸ್ಟ್ ಪಂದ್ಯ ಕೂಡ ಡ್ರಾನಲ್ಲಿ ಕೊನೆಗೊಂಡಿತ್ತು. ಮಳೆ ಅಡ್ಡಿಪಡಿಸಿತು. ಪಂದ್ಯಗಳನ್ನು ಸರಣಿಯ 3ನೇ ಹಾಗೂ ಅಂತಿಮ ಎರಡೂ

> ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನಿಯಮಿತ ನಂ.1, 'ಉತ್ತುಂಗ', ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು – 560018. ದೂರವಾಣೆ: 080–26676325, 26983700, 22976600, 22976622, 22976656 ಫ್ಯಾಕ್ಸ್: 080–26628521, ಇ–ಮೇಲ್: recoverycell@karnatakaapex.c

ತಗಾದೆ ನ<u>ೋ</u>ಟೀಸು ಸೆಕ್ಕೂರಿಟೈಜೇಷನ್ ಅಂಡ್ ರಿಕನ್ಸ್ಟ್ರಕ್ಷನ್ ಆಫ್ ಫೈನಾನ್ಸಿಯರ್ ಅಸೆಟ್ಸ್ ಅಂಡ್ ಎನ್ಫೋರ್ಸ್ಮಮೆಂಟ್ ಆಫ್ ಸೆಕ್ಕೂರಿಟಿ ಇಂಟರೆಸ್ಟ್ ಆಕ್ಟ್ 2002 ರ ಸೆಕ್ಷನ್ 13(2) ರನ್ನು ಓದಿಕೊಂಡಂತೆ ನೋಟೀಸು. ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನಿಯಮಿತ ಆದ ನಾವು ಕೆಳಕಂಡ ನಿಮಗೆ ಸೆಕ್ಯೂರಿಟ್ಟಿಜೇಷನ್ ಅಂಡ್ ರಿಕನ್ಸ್ಟ್ರಕ್ಷನ್ ಆಫ್ ಫೈನಾನ್ಸಿಯಲ್ ಅಸೆಟ್ಸ್ ಅಂಡ್ ಎನ್ಫ್ ಫೋರ್ಸ್ಟ್ ಮೆಂಟ್ ಆಫ್ ಸೆಕ್ಯೂರಿಟಿ ಇಂಟರೆಸ್ಟ್ ಆಕ್ಟ್ 2002 ರ ಪರಿಚ್ಛೇದ 3 ರ ಕೆಲಂ 13(2) ರ ಅನ್ವಯ ನೀಡುತ್ತಿರುವ ತಗಾದೆ ನೋಟೀಸಿನ ವಿವರಗಳೇನೆಂದರೆ ಬ್ಯಾಂಕು ದಿನಾಂಕ 19.06.2021 ರಂದು ನೀವು ಬ್ಯಾಂಕಿಗೆ ನೀಡಿರುವ ಅಧಿಕೃತ ನಿವಾಸಕ್ಕೆ ನೋಂದಾಯಿತ ಅಂಚೆಯ ಮೂಲಕ ಡಿಮಾಂಡ್ ನೋಟೀಸನ್ನು ನೀಡಲಾಗಿ, ನೀವುಗಳು ಸದರಿ ವಿಳಾಸದಲ್ಲಿ ಇರುವುದಿಲ್ಲವೆಂಬ ಷರಾದೊಂದಿಗೆ ನೋಟೀಸ್ಗಳು ಹಿಂದಿರುಗಿರುತವೆ. ತದನಂತರ ನೋಟೀಸ್ಗಳನ್ನು ನಿಮಗಳಿಗೆ ಖುದಾಗಿ ನೀಡಲು ಅಧಿಕಾರಿಗಳು ಪ್ರಯತ್ನಿಸಲಾದಾಗ್ಯೂ ನಿಮ್ನಗಳಿಗೆ ಜಾರಿಯಾಗಿರುವುದಿಲ್ಲ. ಆದಕಾರಣ, ನಿಮ್ಮೆಗಳಿಗೆ ಈ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಯಪಡಿಸುವುದೇನೆಂದರೆ, ನಮ್ಮ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಜ್ಯಾಂಕ್ ನಿಯಮಿತ ನಿಮಗೆ ವಿತರಿಸಿದ್ದ ಸಾಲಗಳನ್ನು ಮರುಪಾವತಿ ಮಾಡಲು ತಪ್ಪಿತಸ್ಥರಾಗಿರುವುದು ಸದರಿ ನೋಟೀಸುಗಳ ಒಕ್ಷಣೆಯಾಗಿರುವುದು. ಸಾಲದ ವಿವರಗಳು ಮತ್ತು ಬಾಕಿಯಿರುವ ಮೊತ್ತ ಕೆಳಕಂಡಂತಿರುವುದು.

ಸಾಲಗಾರರ / ಸಹ ಸಾಲಗಾರರ / ಅಡಮಾನದಾರರ / ಜಾಮೀನುದಾರರ ಹೆಸರು ಮತ್ತು ವಿಳಾಸ: ಸಾಲಗಾರರು: (1) ಕಣ್ಣ ಗಾರ್ಮೆಂಟ್ಸ್ ಪ್ರೈವೇಟ್ ಲಿಮಿಟೆಡ್, ನಂ. 861, ಕಣ್ಣ ಶ್ರೀ ಸಾಯ ಕಾಂಪ್ಲೆಕ್ಸ್ ವೆಸ್ಟ್ ಆಫ್ ಕಾರ್ಡ್ ರಸ್ತೆ. 2ನೇ ಹಂತ, ಮೋದಿ ಹಾಸ್ತಿಟಲ್ ರಸ್ತೆ, ಬೆಂಗಳೂರು – 560086. (2) ಶ್ರೀ ಎನ್. ನಂದುಂಡಯ್ಯ ಬಿನ್ ಲೇಟ್ ನಾರಾಯಣಪ್ಪ ವಿಳಾಸ: ಎ–408, ಅಂಡ್ರೋಮೇದ, ಬ್ರಿಗೇಡ್ ಗೇಟ್ವೇ, ಡಾ| ರಾಜ್ಕಕುಮಾರ್ ರಸ್ತೆ, ರಾಜಾಜನಗರ, ಪೆಂಗಳೂರು – 560010. (3) ಶ್ರೀಮತಿ ಪ್ರವೀಣಾ. ಎನ್ ಕೋಂ. ಶ್ರೀ ಎನ್. ನಂಜುಂಡರು, ವಿಶಾಸ: ಎ-408, ಅಂಡ್ರೋಮೇದ, ಬ್ರಿಗೇಡ್ ಗೇಟ್ ವೇ, ಡಾ। ರಾಜ್ ಕುಮಾರ್ ರಸ್ತೆ, ರಾಜಾಜಿನಗರ, ಬೆಂಗಳೂರು – 560010. ವೈಯಕ್ತಿಕ ಜಾಮೀನುದಾರರು: (1) ಶ್ರೀ ಎನ್. ನಂಜುಂಡಯ್ಯ ಬಿನ್ ಲೇಟ್ ನಾರಾಯಣಪ್ಪ ವಿಶಾಸ: ಎ-408, 'ಎ' ಬ್ರಾಕ್, ಅಂಡ್ರೋಮೇದ, ಬ್ರಿಗೇಡ್ ಗೇಟ್ ವೇ, ಡಾ। ರಾಜ್ ಕುಮಾರ್ ರಸ್ತೆ, 2ನೇ ಹಂತ, ರಾಜಾಜಿನಗರ, ಬೆಂಗಳೂರು – ನಂಜುಂಡಗರು, ಬ್ರಿಗೇಡ್ ಗೇಟ್ ವೇ, ಡಾ। ರಾಜ್ ಕುಮಾರ್ ರಸ್ತೆ, 2ನೇ ಹಂತ, ರಾಜಾಜಿನಗರ, ಬೆಂಗಳೂರು – ನಂತು ರಾಜೀ ನಿರ್ವಹಿಸಿದ್ದರು ಕುಮಾರ್ ರಸ್ತೆ, 2ನೇ ಹಂತ, ರಾಜಾಜಿನಗರ, ಬೆಂಗಳೂರು – ನಂತು ರಾಜೀ ನಿರ್ವಹಿಸಿದ್ದರು ಕುಮಾರ್ ರಸ್ತೆ, 2ನೇ ಹಂತ, ರಾಜಾಜಿನಗರ, ಬೆಂಗಳೂರು – ನಂತು ರಾಜೀ ನಿರ್ವಹಿಸಿದ್ದರು ಕುಮಾರ್ ಕ್ಷಮೆ ನಿರ್ವಹಿಸಿದ್ದರು ಕುಮಾರ್ಜಿಕ್ಸಿ ನಿರ್ವಹಿಸಿದ್ದರು ಕುಮಾರ್ ಕ್ಷಮೆ ನಿರ್ವಹಿಸಿದ್ದರು ಕುಮಾರ್ಜಿಕ್ಸಿ ನಿರ್ವಹಿಸಿದ್ದರು ಕುಮಾರ್ಜಿಕ್ಸಿ ನಿರ್ವಹಿಸಿದ್ದರು ಕುಮಾರ್ಜಿಕ್ಸಿ ನಿರ್ವಹಿಸಿದ್ದರು ಕುಮಾರ್ಜಿಕ್ಸಿ ನಿರ್ವಹಿಸಿದ್ದರು ಕುಮಾರ್ಜಿಕ್ಸಿ ನಿರಾಹಿಸಿದಿದ್ದರು ಕುಮಾರ್ಜಿಕ್ಸಿ ನಿರ್ವಹಿಸಿದಿದ್ದರು ಕುಮಾರ್ಜಿಕ್ಸಿ ನಿರ್ವಹಿಸಿದ್ದರು ಕುಮಾರ್ಜಿಕ್ಸಿ ನಿರ್ವಹಿಸಿದ್ದರರು ಕುಮಾರ್ಜಿಕ್ಸಿ ನಿರ್ವಹಿಸಿದ್ದರು ಕುಮಾರ್ಜಿಕ್ಸಿ ನಿರ್ವಹಿಸಿದ್ದರು ಕುಮಾರ್ಜಿಕ್ಸಿ ನಿರ್ವಹಿಸಿದ್ದರು ಕುಮಾರ್ಜಿಕ್ಸಿ ನಿರ್ವಹಿಸಿದ್ದರರು ಕುಮಾರ್ಜಿಕ್ಸಿ ನಿರ್ವಹಿಸಿದಿದ್ದರು ಕುಮಾರ್ಜಿಕ್ಸಿ ನಿರ್ಜಿಕ್ಸಿ ನಿರ್ವಹಿಸಿದ್ದರು ಕುಮಾರ್ಜಿಕ್ಸಿ ನಿರ್ವಹಿಸಿದ್ದರು ಕುಮಾರ್ಜಿಕ್ಸಿ ನಿರ್ವಹಿಸಿದ್ದರು ಕುಮಾರ್ಜಿಕ್ಸಿ ನಿರ್ವಹಿಸಿದ್ದರು ಕುಮಾರ್ಜಿಕ್ಸಿ ನಿರ್ವಹಿಸಿದ್ದರು ಕುಮಾರ್ಜಿಕ್ಸಿ ನಿರ್ವಹಿಸಿದ್ದರು ಕುಮಾರ್ಜಿಕ್ಸಿ ನಿರ್ವಹಿಸಿದ್ದರರು ಕುಮಾರ್ಜಿಕ್ಸಿ ನಿರ್ವಹಿಸಿದ್ದರು ಕುಮಾರ್ಜಿಕ್ಸಿ ನಿರ್ವಹಿಸಿದಿದ್ದರು ಕುಮಾರಜಿಕ ಬೆಂಗಳೂರು - 560010. (2) ಶ್ರೀಮತಿ ಪ್ರವೀಣಾ. ಎನ್ ಕೋಂ. ಶ್ರೀ ಎನ್. ನಂಜುಂಡಯ್ಯ, ವಿಳಾಸ: ಎ-408, 'ಎ ಬ್ಲಾಕ್, ಅಂಡ್ರೋಮೇದ, ಬ್ರಿಗೇಡ್ ಗೇಟ್ವರೇ, ಡಾ∥ ರಾಜ್ಕಕುಮಾರ್ ರಸ್ತೆ, 2ನೇ ಹಂತ, ರಾಜಾಜನಗರ, ಬೆಂಗಳೂರು –560010. (3) ಶ್ರೀ ವಿಜಯ್ಕಕುಮಾರ್ ಬನ್ ಶ್ರೀ ರಾಮರೆಡ್ಡಿ. ಕೆ.ಸಿ., ವಿಳಾಸ: ಎ−275, ಕಣ್ಣನಗರ, ಕಾಮರಾಜನಹಳ್ಳಿ, ಹುಲಿಕುಂಟೆ ಅಂಚೆ, ತುಮಕೂರು ಜಿಲ್ಲೆ – 572129. ಸಾಲಗಾರರಿಗೆ ನಮ್ಮ ಪ್ರಧಾನ ಕಛೇರಿ ಶಾಖೆ ಮೂಲಕ ದಿನಾಂ! 21.06.2018 ರಂದು ರೂ. 5,60,00,000/– (ರೂಪಾಯಿ ಐದು ಕೋಟಿ ಅರವತ್ತು ಲಕ್ಷ ಮಾತ್ರ) ಸಾಲ ನೀಡಿದ್ದು,

ಸಾಲದ ಖಾತೆ ಸಂಖ್ಯೆ: 1001/18/698/10 ಆಗಿರುತ್ತದೆ. ದಿನಾಂಕ 28.02.2021ರಲ್ಲಿ ಇದ್ದಂತೆ ಅಸಲು ಮೊತ್ತ ರೂ. <math>5,60,00,000/- +ಬಡ್ಡಿ ರೂ. 70,47,675/- ಬರಬೇಕಾದ ಒಟ್ಟು ಮೊತ್ತ ರೂ. 6,30,47,675/- (ರೂಪಾಯಿ ಆರು ಕೋಟಿ ಮೂವತ್ತು ಲಕ್ಷದ ನಲವತ್ತೇಳು ಸಾವಿರದ ಆರು ನೂರಾ ಎಪ್ಪತ್ತೈದು ಮಾತ್ರ) ಜೊತೆಗೆ ಒಪ್ಪಂದದ ಬಡ್ಡಿದರದ ಮೇಲೆ ಮುಂದುವರೆದ ಬಡ್ಡಿಯೊಂದಿಗೆ ದಿನಾಂಕ: 01.03.2021 ರಿಂದ ದಂಡದ ಬಡ್ಡಿ ಸೇರಿದಂತೆ ಎಲ್ಲಾ ಇತರ ವೆಚ್ಚಗಳು ಮತ್ತು ಶುಲ್ತಗಳನ್ನು ಒಳಗೊಂಡಂತೆ ಪಾವತಿಸಲು ಸಾಲಗಾರರು ಜವಾಬ್ದಾರರಾಗಿರುತ್ತಾರೆ. ಡಿಮ್ಯಾಂಡ್ ನೋಟಿಸ್ ದಿನಾಂಕ : 19.06.2021

ಷೆಡ್ಕೂಲ್ ಆ್ರ ನಂ.1 : ತುಮಕೂರು ಜಿಲ್ಲೆ ಮತ್ತು ಕಾಲ್ಲೂಕು, ಉರ್ಡಿಗೆರೆ ಹೋಬಳಿ ಮತ್ತು ಗ್ರಾಮದಲ್ಲಿ ಅಳತೆ 3 ಎಕರೆಗಳು 20 ಗುಂಟೆಗಳು ವಿಸ್ತೀರ್ಣವುಳ್ಳ ಜಮೀನು ಮತ್ತು 0.32 ಗುಂಟೆಗಳ ವಿಸ್ತೀರ್ಣವುಳ್ಳ ಖರಾಬು ಜಮೀನು, ಸ್ವತ್ತಿನ ಸಂಖ್ಯೆ 106/3 (ಹಳೇ ಸಂಖ್ಯೆ 106) ರ ಪರಿವರ್ತಿತ ಜಮೀನಿನ ಸಮಗ್ರೆ ಭಾಗಕ್ಕೆ ಚಕ್ಕುಬಂದಿ ಇಂತಿದೆ: ಪೂರ್ವಕ್ಕೆ: ಸರ್ವೆ ಸಂಖ್ಯೆ 109 ರ ಸ್ವತ್ತು ಪಶ್ಚಿಮಕ್ಕೆ ಅರಣ್ಯ ಸರಹದ್ದು, ಉತ್ತರಕ್ಕೆ ಬ್ಲಾಕ್ ಸಂಖ್ಯೆ 4, ಸರ್ವೆ ಸಂಖ್ಯೆ 106 ರಲ್ಲಿನ ಶ್ರೀ ನರಸಿಂಹಮೂರ್ತಿಯವರಿಗೆ ಸೇರಿದ ಸ್ವತ್ತು ದಕ್ಷಿಣಕ್ಕೆ: ಬ್ಲಾಕ್ ಸಂಖ್ಯೆ 2 ಸರ್ವೆ ಸಂಖ್ಯೆ106 ರಲ್ಲಿನ ಶ್ರೀ ಲಕ್ಷ್ಮಿನರಸಿಂಹಯ್ಯನವರಿಗೆ ಸೇರಿದ ಸ್ವತ್ತು.

ಷೆಡ್ಕೂಲ್ ಆಸ್ತಿ ನಂ.2 : ತುಮಕೂರು ಜಿಲ್ಲೆ ಮತ್ತು ತಾಲ್ಲೂಕು, ಉರ್ಡಿಗೆರೆ ಹೋಬಳಿ ಮತ್ತು ಗ್ರಾಮದಲ್ಲಿ ಅಳತ ಹಡಿಡ್ನಲ್ ಆಸ್ತಿ ನಿಂ.2 : ತುಮಹಿರು ಜಲ್ಲ ಮತ್ತು ತಾಲ್ಲೂಕು, ಉರ್ಡಿಗರ ಹೋಬಳಿ ಮತ್ತು ಗ್ರಾಮದಲ್ಲ ಅಳತ 3 ಎಕರೆಗಳು 16 ಗುಂಟೆಗಳ ಮಿತ್ತು 0.31 ಗುಂಟೆಗಳ ವಿಸ್ತೀರ್ಣವುಳ್ಳ ಬರಾಬು ಜಮೀನು, ಸ್ವತ್ತಿನ ಸಂಖ್ಯೆ 106,2 (ಹಳೇ ಸಂಖ್ಯೆ 106) ರ ಪರಿವರ್ತಿತ ಜಮೀನಿನ ಸಮಗ್ರ ಭಾಗಕ್ಕೆ ಚಕ್ಕುಬಂದಿ ಇಂತಿದೆ: ಚೂರ್ವಕ್ಕೆ: ಸ್ವತ್ತು ಸಂಖ್ಯೆ 109 ಮತ್ತು 107, ಪಶ್ಚಿಮಕ್ಕೆ: ಅರಣ್ಯ ಸರಹದ್ದು, ಉತ್ತರಕ್ಕೆ: ಬ್ಲಾಕ್ ಸಂಖ್ಯೆ 3 ಸರ್ವೆ ಸಂಖ್ಯೆ 106 ರಲ್ಲಿನ ಶ್ರೀಮತಿ ಸಿದ್ದಲಿಂಗಮ್ಮನವರಿಗೆ ಸೇರಿದ ಸ್ವತ್ತು ದಕ್ಷಿಣಕ್ಕೆ: ಬ್ಲಾಕ್ ಸಂಖ್ಯೆ 1 ಸರ್ವೆ ಸಂಖ್ಯೆ 106 ಸವೇ ಸಂಖ್ಯೆ 107 ರಲ್ಲಿನ ಶ್ರೀಮತಿ ಶಶಿಕಲಾ, ಕೆ ಮತ್ತು ಪದ್ಮಮನವರಿಗೆ ಸೇರಿದ ಸ್ವತ್ತು ಮತ್ತು ತಾಲ್ಲೂಕು, ಉರ್ಡಿಗೆರೆ ಹೋಬಳಿ ಮತ್ತು ಗ್ರಾಮದಲ್ಲಿ ಅಳತೆ 3 ಎಸರ್ನಲ್ಲಿ ನಿರ್ಬಂದನ್ನಡೆ ಜನೀತು ಮತ್ತು ತಾಲ್ಲೂಕು, ಉರ್ಡಿಗೆರೆ ಹೋಬಳಿ ಮತ್ತು ಗ್ರಾಮದಲ್ಲಿ ಅಳತೆ 3 ಎಸರ್ನಲ್ಲಿ ನೀರುಕ್ಷಗಳು ನೀತಂದನ್ನಡೆ ಜನೀತು ಮತ್ತು ಸಾರ್ವಕ್ಷಕ್ಕೆ ನಿರ್ಬಂದನ್ನಡೆ ಜನೀತು ನಿರ್ಬಂದನ್ನಡೆ ಬರುತ್ತು ಸಂಖ್ಯಕ್ಕೆ ನಿರ್ಬಂದನ್ನಡೆ ಜನೀತು ನಿರ್ಬಂದನ್ನ ನಿರ್ಬಂದನ್ನಡೆ ಜನೀತು ನಿರ್ದೇಷಣೆ ಸಂಪ್ರಕ್ತದೆ ಸಿದ್ದಾದನ್ನಡೆ ಜನೀತು ನಿರ್ದೇಷಣೆ ಸಂಪ್ರಕ್ಷಕ್ಕೆ ಸಂಪ್ರಕ್ಷಕ್ಕೆ ಸಿದ್ದಾದನ್ನನೆ ಜನೀತು ನಿರ್ದೆ ಸಿದ್ದಾದನ್ನಡೆ ಜನೀತು ಸಿದ್ದಾದನ್ನಡೆ ಜನೀತು ನಿರ್ದೆ ಸಿದ್ದಾದನ್ನಡೆ ಜನೀತು ನಿರ್ದೆ ಸಿದ್ದಾದನ್ನಡೆ ಜನೀತು ಸಿದ್ದಾದನ್ನಡೆ ಜನೀತು ಸಿದ್ದಾದನ್ನಡೆ ಜನೀತು ಸಿದ್ದಿಕ್ಕೆ ಸಿದ್ದಾದನ್ನ ಸಿದ್ದಾದನ್ನ ಸಿದ್ದಾದನ್ನ ಸಿದ್ದಿಕ್ಕೆ ಸಿದ್ದಿಕ್ಕೆ ಸಿದ್ದಾದನ್ನಡೆ ಜನೀತು ಸಿದ್ದಿಕ್ಕ ಸಿದ್ದಿಕ್ಕೆ ಸಿದ್ದಾದನ್ನ ಸಿದ್ದಾದನ್ನ ಸಿದ್ದಿಕ್ಕೆ ಸಿದ್

3 ಎಕರೆಗಳು 20 ಗುಂಟೆಗಳು ವಿಸ್ತೀರ್ಣವುಳ್ಳ ಜಮೀನು ಮತ್ತು 0.32 ಗುಂಟೆಗಳ ವಿಸ್ತೀರ್ಣವುಳ್ಳ ಪಿರಾಬು ಜಮೀನು ಸ್ವತ್ತಿನ ಸಂಖ್ಯೆ 106/4 (ಹಳೇ ಸಂಖ್ಯೆ 106) ರ ಪರಿವರ್ತಿಕ ಜಮೀನಿನ ಸಮಗ್ರ ಭಾಗಕ್ಕೆ ಚಕ್ಕುಬಂದಿ ಇಂತಿದೆ: ಪೊರ್ವಕ್ಕೆ: ಸ್ವೆಪ್ತು ಸಂಖ್ಯೆ 109 ಮತ್ತು ರಸ್ತೆ, ಪಶ್ಚಿಮಕ್ಕೆ: ಅರಣ್ಯ ಸರಹದ್ದು, ಉತ್ತರಕ್ಕೆ ಅರಣ್ಯ ಸರಹದ್ದು ಹಾಗೂ ಬೆಳ್ಳಿಬೆಟ್ಟ ಗ್ರಾಮದ ಸರಹದ್ದು, ದಕ್ಷಿಣಕ್ಕೆ ಬ್ಲಾಕ್ ಸಂಖ್ಯೆ 3 ಸರ್ವೆ ಸಂಖ್ಯೆ 106 ರಲ್ಲಿ ಶ್ರೀಮತಿ ಸಿದ್ದಲಿಂಗಮ್ಮನವರಿಗೆ ಸೇರಿದ ಸ್ವತ್ತು.

ಷೆಡ್ಯೂಲ್ ಆಸ್ತಿ ನಂ.4: ತುಮಕೂರು ಜಿಲ್ಲೆ ಮತ್ತು ತಾಲ್ಲೂಕು, ಉರ್ಡಿಗೆರೆ ಹೋಬಳಿ ಮತ್ತು ಗ್ರಾಮದಲ್ಲಿ 0.26.08 ಗುಂಟೆಗಳ ವಿಸ್ತೀರ್ಣವುಳ್ಳ ಜಮೀನಿನ ಸ್ವತ್ತು ಸಂಖ್ಯೆ 109/2 (ಹಳೇ ಸಂಖ್ಯೆ 109) ರ ಪರಿವರ್ತಿತ ಜಮೀನಿನ ಸಮಗ್ರ ಭಾಗಕ್ಕೆ ಚಕ್ಕುಬಂದಿ ಇಂತಿದೆ: ಪೂರ್ವಕ್ಕೆ: ಸರ್ವೆ ಸಂಖ್ಯೆ 108 ಮತ್ತು ಸರ್ಕಾರಿ ರಸ್ತೆ, ಪಶ್ಚಿಮಕ್ಕೆ: ಬ್ಲಾಕ್ ಸಂಖ್ಯೆ, 1 ಸರ್ವೆ ಸಂಖ್ಯೆ 106 ಮತ್ತು ಸಂಖ್ಯೆ 109 ರಲ್ಲಿ ಶ್ರೀಮತಿ ಶಶಿಕಲಾ.ಕೆ ಮತ್ತು ಪದ್ಮಮ್ಮನವರಿಗೆ ಸೇರಿದ ಸ್ವತ್ತು, ಉತ್ತರಕ್ಕೆ: ಸರ್ವೆ ಸಂಖ್ಯೆ 106 ರ ಸ್ವತ್ತು ದಕ್ಷಿಣಕ್ಕೆ: ಸರ್ವ ಸಂಖ್ಯೆ 108 ರ ಸ್ವತ್ತು ಷೆಡ್ಕೂಲ್ ಆಸ್ತಿ ನಂ.5 : ತುಮಕೂರು ಜಿಲ್ಲೆ ಮತ್ತು ತಾಲ್ಲೂಕು, ಉರ್ಡಿಗೆರೆ ಹೋಬಳಿ ಮತ್ತು ಗ್ರಾಮದಲ್ಲಿ 3 ಎಕರೆಗಳು

ಷಡಿತ್ಯೂಲ್ ಆಸ್ತ್ರ ನಂ.5: ತುಮಟಾರು ಜಲ್ಲ ಮತ್ತು ತಾಲ್ವೂನ್, ಉರ್ಡಗಿಂ ಹೋಬಳ ಮತ್ತು ಗ್ರಾಮಂಲ್ನ 3 ಎಕಂಗಳು 0.06 ಗುಂಟೆಗಳ ವಿಸ್ತೀರ್ಣವುಳ್ಳ ಜಮೀನಿನ ಸ್ವತ್ತು ಸಂಖ್ಯೆ 108/3 (ಹಳೇ ಸಂಖ್ಯೆ 108, ಮರು ಸರ್ವೆ ಸಂಖ್ಯೆ 108/3) ರ ಪರಿವರ್ತಿಕ ಜಮೀನಿನ ಸಮಗ್ರ ಭಾಗಕ್ಕೆ ಚಕ್ಕುಬಂದಿ ಇಂತಿದೆ: ಪೂರ್ವಕ್ಟೆ: ಸರ್ಕಾರಿ ರಸ್ತೆ, ಪಶ್ಚಿಮಕ್ಕೇ ಸರ್ವೆ ಸಂಖ್ಯೆ 107 ಮತ್ತು ಸಂಖ್ಯೆ 109 ರಲ್ಲಿ ಶ್ರೀಮತಿ ಶಶಿಕಲಾ.ಕೆ ಮತ್ತು ಪದ್ಧಮ್ಯನವರಿಗೆ ಸೇರಿದ ಸ್ವತ್ತು, ಉತ್ತರಕ್ಟೇ ಸರ್ವೆ ಸಂಖ್ಯೆ 109 ರ ಸ್ವತ್ತು, ದಕ್ಷಿಣಕ್ಟೇ ಬ್ಲಾಕ್ ಸಂಖ್ಯೆ 1 ಸರ್ವೆ ಸಂಖ್ಯೆ 108/1 ರಲ್ಲಿನ ಶ್ರೀಮತಿ ಶಶಿಕಲಾ.ಕೆ ಮತ್ತು ಪದ್ಧಮ್ಯನವರಿಗೆ ಸೇರಿದ ಸ್ವತ್ತು. ಪಡ್ನೂಲ್ ಆಸ್ತ್ರ ನಂ.6: ಬೆಂಗಳೂರು ಗ್ರಾಮಾಂತರ ಜಿಲ್ಲೆ, ನೆಲಮಂಗಲ ತಾಲ್ಲೂಕು, ಕಸಬಾ ಹೋಬಳಿ, ಅರಸಿನಕುಂಟೆ ನೆಂಡಲು ಸರ್ವಾದಿಂದ ಸರಿಮಕ್ಕೆ 400 ಜನೆ ನಿರ್ವಹಿಸಲಾಗುತ್ತದೆ ಸಂಪರ್ಣದಲ್ಲಿ ಸಂಪರ್ಧದಿಂದ ಸರಿಮಕ್ಕೆ 400 ಜನೆ ನಿರ್ವಹಿಸಲಾಗುತ್ತದೆ ಸಂಪರ್ಣದಲ್ಲಿ ಸಂಪರ್ಧದಿಂದ ಸರಿಮಕ್ಕೆ 400 ಜನೆ ನಿರ್ವಹಿಸಲಾಗುತ್ತದೆ ಸಂಪರ್ಣದಲ್ಲಿ ಸಂಪರ್ಧದಿಂದ ಸರಿಮಕ್ಕೆ 400 ಜನೆ ನಿರ್ವಹಿಸಲಾಗುತ್ತದೆ ಸರಿಸಿಕೆ ಸರ್ವಿನ ಸರ್ವಹಿಸಿದ ಸರವಹಿಸಿದ ಸರ್ವಹಿಸಿದ ಸರ್ವಹಿಸಿದ ಸರ್ವಹಿಸಿದ ಸರ್ವಹಿಸಿದ ಸರ್ವಹಿಸಿದ ಸರ್ವಹಿಸಿದ ಸರ್ವಹಿಸಿದ ಸರ್ವಹಿಸಿದ ಸರವಹಿಸಿದ ಸರ್ವಹಿಸಿದ ಸರ್ವಹಿಸಿದ ಸರವಹಿಸಿದ ಸರ್ವಹಿಸಿದ ಸರ್ವಹಿಸಿದ ಸರವಹಿಸಿದ ಸರ್ವಹಿಸಿದ ಸರ್ವಹಿಸಿದ ಸರ್ವಹಿಸಿದ ಸರವಹಿಸಿದ ಸರ್ವಹಿಸಿದ ಸರವಹಿಸಿದ ಸರ್ವಹಿಸಿದ ಸರ್ವಹಿಸಿದ ಸರ್ವಹಿಸಿದ ಸರವಹಿಸಿದ ಸರವಹಿಸಿದ ಸರ್ವಹಿಸಿದ ಸರವಹಿಸಿದ ಸರ್ವಹಿಸಿದ ಸರವಹಿಸಿದ ಸರವಹಿಸಿದ ಸರವಹಿಸಿದ ಸರ್ವಹಿಸಿದ ಸರವಹಿಸಿದ ಸರವಹಿಸಿದ ಸರವಹಿಸಿದ ಸರ್ವಹಿಸಿದ ಸರ್ವಹಿಸಿದ ಸರವಹಿಸಿದ ಸರ

ಕೊಪ್ಪಲು, ಕಣ್ಣ ಗ್ರಾಮ, ದಾನೋಜಿಪಾಳ್ಯದಲ್ಲಿ ಪೂರ್ವದಿಂದ ಪಶ್ಚಿಮಕ್ಕೆ 400 ಅಡಿ ಮತ್ತು ಉತ್ತರದಿಂದ ದಕ್ಷಿಣಕ್ಕೆ 40 ಅಡಿ ಒಟ್ಟಾರೆಯಾಗಿ 16000 ಚದರದಡಿ ವಿಸ್ತೀರ್ಣದ ಖಾನೇಘಮಾರಿ ಸಂಖ್ಯೆ, 65/69 ರಿಂದ 78, ನಿವೇಶನ ಸಂಖ್ಯೆ. 69 ರಿಂದ 78 ವಿಸ್ತೀರ್ಣವುಳ್ಳ ಸ್ವತ್ತಿನ ಸಮಗ್ರ ಭಾಗಕ್ಕೆ ಚಕ್ಕುಬಂದಿ ಇಂತಿದೆ: ಪೂರ್ವಕ್ಕೆ: ಖಾಸಗಿ ಸ್ವತ್ತು, ಪಶ್ಚಿಮಕ್ಕೆ: ರಸ್ತೆ,

ಈ ನೋಟೀಸ್ ಪ್ರಕಟವಾದ ದಿನಾಂಕದಿಂದ 60 ದಿನಗಳ ಒಳಗೆ ಮೇಲೆ ತಿಳಿಸಿರುವ ಸಂಬಂಧಪಟ್ಟ ಮೊತ್ತಗಳನು ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನಿಯಮಿತ ಗೆ ಪಾವತಿ ಮಾಡುವಂತೆ ಮತ್ತು ಇದಕ್ಕೆ ತಪ್ಪಿದ್ದಲ್ಲಿ ಸಾಲಗಾರರ ಮತ್ತು ಆಧಾರದಾರರ ಭದ್ರತಾ ಸ್ವತ್ತುಗಳನ್ನು ಸ್ವಾಧೀನಪಡಿಸಿಕೊಳ್ಳುವುದು ಸೇರಿದಂತೆ, ಸದರಿ ಅಧಿನಿಯಮದ ಉಪಬಂಧಗಳ ಅನ್ವಯ ಭದ್ರತಾ ಸ್ವತ್ತುಗಳ ಬಗ್ಗೆ ಅಗತ್ಯ ಕ್ರಮಕ್ಕೆಗೊಳ್ಳುವುದಾಗಿ ನಿಮಗೆ ಈ ಮೂಲಕ ಕರೆ ನೀಡಲಾಗಿದೆ. ಕರಣಬರುಗಳ ಅವ್ಯಯ ಕರ್ನಾಟಕ ರಾಜ್ಯ ಸಹಕಾರಿ ಅಸೆಕ್ಸ್ ಬ್ಯಾಂಕ್ ನಿಯಮಿತ ದೊರೆಯುವ ಅಧಿಕಾರಗಳಲ್ಲಿ ಇವು ಅಧಿನಿಯಮದ ಅನ್ನಯ ಕರ್ನಾಟಕ ರಾಜ್ಯ ಸಹಕಾರಿ ಅಸೆಕ್ಸ್ ಬ್ಯಾಂಕ್ ನಿಯಮಿತ ದೊರೆಯುವ ಅಧಿಕಾರಗಳಲ್ಲಿ ಇವು ಒಳಗೊಂಡಿರುತ್ತವೆ. (1) ಗುತ್ತಿಗೆ, ನಿಯೋಜಿತ ಮಾರಾಟ ಮತ್ತು ಭದ್ರತೆಯುಳ್ಳ ಸ್ವತ್ತುಗಳನ್ನು ಪಡೆಯುವಿಕೆ ಮೂಲಕ ವರ್ಗಾವಣೆ ಹಕ್ಕುಗಳು ಸೇರಿದಂತೆ ಸಾಲಗಾರರು / ಆಧಾರದಾರರ ಭದ್ರತೆ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನಿಯಮಿತ ಭದ್ರತೆಯುಳ್ಳ ಸ್ವತ್ತುಗಳ ವರ್ಗಾವಣೆಯ ಸಂಬಂಧದಲ್ಲಿ ಅಥವಾ ಅದರಲ್ಲಿ ವರ್ಗಾವಣೆ ಪಡೆದವರಿಗೆ ನಿಯಾದು ಕ್ಷಿಸ್ತಿ ಕ್ಷಾಸ್ತ್ರಿ ಪ್ರಾಣಿ ಮಾಡಿರುವಿರಿ ಎಂಬ ಎಲ್ಲಾ ಹಕ್ಕುಗಳನ್ನು ಹೊಂದಿರುವರು. ಅಂಟಿಸಿರುವ ಡಿಮ್ಯಾಂಡ್ ಮಾಡುವಿರುವ ಪ್ರಕ್ಷಿಸಿದ್ದರು. ಹೆಚ್ಚುಗಳನ್ನು ಹೊಂದಿರುವರು. ಅಂಟಿಸಿರುವ ಡಿಮ್ಯಾಂಡ್ ನೋರ್ಟೀಸ್ನಲ್ಲಿ ತಿಳಿಸಿರುವ ಯಾವುದೇ ಭದ್ರತಾ ಸ್ವತ್ತುಗಳನ್ನು ಹಾಗೂ ಬ್ಯಾಂಕಿಗೆ ಅಡಮಾನ ಮಾಡಿರುವ ಸ್ವತ್ತುಗಳನ್ನು ಬ್ಯಾಂಕಿನ ಪೂರ್ವಾನುಮತಿ ಪಡೆಯದೆ ಮಾರಾಟ, ಗುತ್ತಿಗೆ ಅಥವಾ ಇನ್ನಿತರೆ ರೂಪದಲ್ಲಿ ವರ್ಗಾವಣೆ ಮಾಡದಂತೆ ಸದರಿ ಅಧಿನಿಯಮದ ಪ್ರಕರಣ 13(13) ರ ಉಪಬಂಧಗಳ ಅನ್ವಯ ಈ ಮೂಲಕ ನಿಮ್ಮನ್ನು ನಿಷೇದಿಸಿದೆ. ಸದರಿ ಅಧಿನಿಯಮದ ಪ್ರಕರಣ 13(2) ರ ಅನ್ವಯ ಈ ನೋಟೀಸನ್ನು ನೀಡಿದೆ.

ದಿನಾಂಕ: 04–12–2021

ಸಹಿ/- ಅಧಿಕೃತ ಅಧಿಕಾರಿ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನಿಯಮಿತ

ಸೆಮೀಸ್ನಲ್ಲಿ ಮುಗ್ಗರಿಸಿದ ಸಾಗರ್ ಪಡೆ **ಭುವನೇಶ್ವರ:** ರಕ್ಷಣಾ ವಿಭಾಗದ ವೈಫಲ್ಯದಿಂದಾಗಿ ತಂಡದ ವಿರುದ್ಧ ಆಡಬೇಕಿದೆ. ಫ್ರಾನ್ಸ್ ತಂಡ ಮೊದಲ

ಭಾರತ ತಂಡ ಜೂನಿಯರ್ ಪುರುಷರ ಹಾಕಿ ವಿಶ್ವಕಪ್ ಸೆಮಿಫೈನಲ್ ನಲ್ಲಿ ಅರ್ಜೆಂಟೀನಾ ವಿರುದ್ಧ ಪೆನಾಲ್ಟಿ ನ ಸೆಮಿಫೈನಲ್ ಹಣಾಹಣಿಯಲ್ಲಿ ಬಲಿಷ್ಠ ಜರ್ಮನಿ ಶೂಟೌಟ್ನಲ್ಲಿ 1-2ರ ಅಂತರದಿಂದ ಸೋತಿದೆ.

ರಾತ್ರಿ ನಡೆದ 2ನೇ ಸೆಮಿಫೈನಲ್ ನಲ್ಲಿ ವಿವೇಕ್ ಸಾಗರ್ ದರು. ಮೊದಲ ಕ್ವಾರ್ಟ್ಗರ್ ಅಂತ್ಯಕ್ಕೆ 1 – 0 ಅಂತರದ ಬಳಗ 2-4 ಗೋಲ್ ಗಳ ಅಂತರದಿಂದ ಆರು ಮುನ್ನಡೆ ಗಳಿಸಿದ ಜರ್ಮನಿ, 2ನೇ ಕ್ವಾರ್ಟರ್ ಬಾರಿಯ ಚಾಂಪಿಯನ್ ಜರ್ಮನಿಗೆ ಶರಣಾಯಿತು. ಮುಕ್ತಾಯಗೊಳ್ಳುವಾಗ ತಂಡದ ಮುನ್ನಡೆಯನ್ನು ಭಾನುವಾರ ನಡೆಯುವ ಫ್ಲೇಆಫ್ ಪಂದ್ಯದಲ್ಲಿ ಫ್ರಾನ್ಸ್ ಭಾರತ ತಂಡ ಒಂದು ಗೋಲ್ ಗಳಿಸಿತು.

ಭಾರತದ ಪರ ಉತ್ತಮ್ ಸಿಂಗ್ (25ನೇ ನಿಮಿಷ) ಇಲ್ಲಿನ ಕಳಿಂಗ ಹಾಕಿ ಕ್ರೀಡಾಂಗಣದಲ್ಲಿ ಶುಕ್ರವಾರ ಮತ್ತು ಬಾಬಿ ಸಿಂಗ್ (60ನೇ ನಿ.) ಗೋಲ್ ಬಾರಿಸಿ ಇನ್ನು, ಭಾರತ ತಂಡ ಮೂರನೇ ಸ್ಥಾನಕ್ಕಾಗಿ 4–1ಕ್ಕೆ ವಿಸ್ತರಿಸಿತು. ನಂತರದ ಎರಡು ಕ್ವಾರ್ಟರ್ಗಳಲ್ಲಿ



ಕರ್ನಾಟಕ ಸರ್ಕಾರ ಕಾರ್ಯಪಾಲಕ ಅಭಿಯಂತರರವರ ಕಛೇರಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಮೈಸೂರು-570006

ಈ ಕಛೇರಿ ತಿದ್ದುಪಡಿ ಮತ್ತು ಅವಧಿ ವಿಸ್ತರಣೆ ಪ್ರಕಟಣೆ–14/2021–22 ದಿನಾಂಕ:01.12.2021

ವಿಷಯ: ಈ ಕಛೇರಿಯಿಂದ ಆಹ್ವಾನಿಸಿರುವ ಐಟಂವಾರು ಟೆಂಡರ್ ಪ್ರಕಟಣೆಯ ಮಗಾರಿಗೆ ತಿದ್ದುಪಡಿ ಮತು ಅವಧಿ ವಿಸರಣೆ ಪ್ರಕಟಣೆ ಮಾಡುವ ಬಗ್ಗೆ **ಉಲ್ಲೇಖ:** 1.ಈ ಕಛೇರಿ ಐಟಂವಾರು ಟೆಂಡರ್ ಪ್ರಕಟಣೆ ಸಂಖ್ಯೆ:14/21–22 ದಿನಾಂಕ:13.10.2021

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖಿತ ಪತ್ರ (1) ರಲ್ಲಿ ಆಹ್ರಾನಿಸಲಾಗಿದ್ದ ಜೆ.ಜೆ.ಎಂ ಅಲ್ರಾವಧಿ ಟೆಂಡರ್ ಪ್ರಕಟಣೆಯ 2 ಕಾಮಗಾರಿಗೆ ಸಂಬಂಧಿಸಿದಂತೆ ಟೆಂಡರ್ ಪ್ರಕಟಣೆ ಸಂ:14/2021–22 ದಿನಾಂಕ:13.10.2021 ಕಾಮಗಾರಿಗಳ ಟೆಂಡರಗೆ ಫಾರಂಗಳನ್ನು ಸಲ್ಲಿಸುವ ಕೊನೆಯ ದಿನಾಂಕ 15.11.2021 ಎಂದು ನೀಡಲಾಗಿದ್ದು, ತಿದ್ದುಪಡಿ ಆದೇಶದನ್ವಯ ಟೆಂಡರಗೆ ಫಾರಂಗಳನ್ನು ಸಲ್ಲಿಸುವ ಕೊನೆಯ ದಿ:09.12.2021ರ ಸಂಜೆ 5.30 ಗಂಟೆವರೆಗೆ ಎಂದು ಮಾರ್ಪಡಿಸಲಾಗಿರುತ್ತದೆ. ಸಾದ್ಯವಾದಲ್ಲಿ ತಾಂತ್ರಿಕ ಬಿಡ್ ತೆರೆಯುವ ದಿ:10.12.2021 ಆಗಿರುತದೆ.

ಉಳಿದಂತೆ ಷರತ್ತುಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ಸಹಿ/- ಕಾರ್ಯಪಾಲಕ ಅಭಿಯಂತರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ, ವಿಭಾಗ, ಮೈಸೂರು DIPR/DDMYS/MCA/592A/2021-22

ವೆಂಡ್ಜ್ (ಇಂಡಿಯಾ) ಲಿಮಿಟೆಡ್ cin: L85110KA1980PLc003913 ನೋಂದಾಯಿತ ಕಛೇರಿ: ಫ್ಲ್ಯಾಟ್ ನಂ. ಎ2-105, ಕಾವೇರಿ ಬ್ರಾಕ್, ನ್ಯಾಷನಲ್ ಗೇಮ್ಡ್ ಹೌಸಿಂಗ್ ಕಾಂಜ್ಲೆಕ್, ಕೋರಮಂಗಲ, ಬೆಂಗಳೂರು–560047, ದೂ:+91-4344-405500, ಫ್ಯಾಕ್ಟ್: +91-4344-405620/405630. ಇಮೇಲ್: investorservices@wendtindia.com, ವೆಬ್ಸೈಟ್: www.wendtindia.com ನೋಟೀಸು

ಸಾಂಸ್ಥಿಕ ವ್ಯವಹಾರಗಳ ಮಂತ್ರಾಲಯದಿಂದ ಅಧಿಸೂಚಿಸಲಾದ ಹೂಡಿಕೆದಾರರ ಶಿಕ್ಷಣ ಮತು ನಿಧಿ ಪ್ರಾಧಿಕಾರ ಸಂರಕ್ಷಣೆ (ಲೆಕ್ಕ, ಲೆಕ್ಕ ಪರಿಶೋಧನೆ, ವರ್ಗಾವಣೆ ಮತ್ತು ಮರುಪಾವತಿ) ನಿಯಗಳು, 2016 ರ ನಿಬಂಧನೆಗಳಿಗೆ ಅನುಸಾರ ನೋಟೀಸು ನೀಡಲಾಗಿದೆ

2013ರ (ದಿ ಆಕ್ಟ್) ಕಂಪನಿಗಳ ಕಾಯಿದೆ 124(6) ಸೆಕ್ಷನ್ ಮತ್ತು ಮೇಲ್ಕಂಡ ನಿಯಮಗಳ ಅನಯ ಸತತ ಏಳು ವರ್ಷಗಳು ಮತ್ತು ಮೀರಿದಂತೆ ಪಾವತಿಸಿದ ಅಥವಾ ಕ್ಲೇಮು ಮಾಡದ ಎಲ್ಲಾ ಷೇರುಗಳ ಡಿವಿಡೆಂಡ್ನ್ನು ಹೂಡಿಕೆದಾರ ಶಿಕ್ಷಣ ಸಂರಕ್ಷಣಾ ನಿಧಿ (ಐಇಪಿಎಫ್) ಪ್ರಾಧಿಕಾರದ ಡಿಮ್ಮಾಟ್ನ್ ಖಾತೆಗೆ ವರ್ಗಾಯಿಸಬೇಕಿದೆ. 2014-15ನೇ ವಿತೀಯ ಸಾಲಿಗಾಗಿ ಮಧ್ಯಂತರ ಡಿವಿಡೆಂಡ್ನ್ನು ಷೋಷಿಸಿದ್ದು ಕಾಯಿದೆ/ನಿಯಮಗಳನ್ವಯ ಷೇರುಗಳ ವರ್ಗಾವಣೆಗೆ ಕೊನೆಯ ದಿನಾಂಕ 5ನೇ ಮಾರ್ಚ್, 2022 ಆಗಿದೆ. ಬದ್ಧವಾದ ವಿವಿಧ ಅಗತ್ಯತೆಗಳನ್ನು ನಿಯಮಗಳಲ್ಲಿ ನೀಡಲಾಗಿದ್ದು, ಕಂಪನಿಯು ವೈಯಕ್ತಿಕವಾಗಿ ಸಂಬಂಧಿತ ಷೇರುದಾರರೊಂದಿಗೆ ಅವರ ಷೇರುಗಳನ್ನು ಐಇಪಿಎಫ್ ಪ್ರಾಧಿಕಾರಕ್ಕೆ ವರ್ಗಾಯಿಸಲು ಹೇಳಲಾದ ನಿಯಮಗಳಡಿ ಅವರ ನೂತನ ಸಕ್ರಿಯ ವಿಳಾಸದಲ್ಲಿ ವೈಯಕ್ತಿಕವಾಗಿ ಸಂವಹನ ನಡೆಸಲಾಗಿದೆ.

ಕಂಪನಿಯು ಇಂತಹ ಷೇರುದಾರರ ಮತ್ತು ಐಇಪಿಎಫ್ ಪ್ರಾಧಿಕಾರಕ್ಕೆ ವರ್ಗಾಯಿಸಬೇಕಾದ ಷೇರುಗಳ ಬಾಕಿಯ ಪೂರ್ಣ ವಿವರಗಳನ್ನು https://www.wendtindia.com ರಲ್ಲಿ ಅಪ್ಲೋಡ್ ಮಾಡಲಾಗಿದ್ದು ಸಂಬಂಧಿತ ಷೇರುದಾರರು ಪರಿಶೀಲಿಸಬಹುದು. ಹಕ್ಕು ಪಡೆಯದ ಲಾಭಾಂಶ ಮತ್ತು ಷೇರುಗಳನ್ನು ಐಇಪಿಎಫ್ ಪ್ರಾಧಿಕಾರಕ್ಕೆ ವರ್ಗಾಯಿಸಬೇಕಾಗಿರುವುದನ್ನು ಷೇರುದಾರರು ಗಮನಿಸಬಹುದು, ಅಂತಹ ಷೇರುಗಳ ಮೇಲಿನ ಎಲ್ಲಾ ಪ್ರಯೋಜನಗಳನ್ನು ಹೊಂದಿದ್ದರೆ, ನಿಯಮಗಳಲ್ಲಿ ಸೂಚಿಸಲಾದ ಬಾಕಿ ವಿಧಾನವನ್ನು ಅನುಸರಿಸಿದ ನಂತರ ಐಇಪಿಎಫ್ ಪ್ರಾಧಿಕಾರದಿಂದ ಕ್ಷೇಮಿನ ಹಕ್ಕು ಪಡೆಯಬಹುದು.

ಒಂದು ವೇಳೆ ಕಂಪನಿಯು 18ನೇ **ಫೆಬ್ರವರಿ, 2022**ರ ವೇಳೆಗೆ ಅಥವಾ ಇತರೆ ವಿಸ್ಮತ ದಿನಾಂಕದ ವೇಳೆಗೆ ಅಗತ್ಯ ದಾಖಲೆಗಳನ್ನು ಸ್ವೀಕರಿಸದಿದ್ದಲ್ಲಿ, ಕಂಪನಿಯು ಯಾವುದೇ ಮುಂದಿನ ಸೂಚನೆ ನೀಡದೆ ಹೇಳಲಾದ ನಿಯಮಗಳ ಅಗತ್ಯತೆಗಳ ಅನುಸಾರ ನಿಗದಿತ ವಿಧಾನಗಳನ್ವಯ ಐಇಪಿಎಫ್ ಪ್ರಾಧಿಕಾರಕ್ಕೆ ಷೇರುಗಳನ್ನು ವರ್ಗಾಯಿಸುತ್ತದೆ.

ಷೇರುದಾರರು ಈ ಕುರಿತ ಯಾವುದೇ ವಿಚಾರಣೆಗೆ ಕೆಳಗೆ ನೀಡಲಾದ ಕಂಪನಿಯ ರಿಜಿಸ್ಟಾರ್ ಮತ್ತು ಷೇರು ವಿನಿಮಯ ಏಜೆಂಟ್ ಅಥವಾ ಕಂಪನಿಯನ್ನು ಸಂಪರ್ಕಿಸಬಹುದು.

ವೆಂಡ್ಟ್ (ಇಂಡಿಯಾ) ಲಿಮಿಟೆಡ್ ನಂ.69/70, ಸಿಪ್ಕಾಟ್ ಕೈಗಾರಿಕಾ ಪ್ರದೇಶ, ಹೊಸೂರು-635 126, ತಮಿಳುನಾಡು ದೂ:+91-4344-405500 ಫ್ಯಾಕ್ಸ್: +91-4344-405620/405630 ಇಮೇಲ್: arjunrajp@wendtindia.com ವೆಬ್ ಸೈಟ್: www.wendtindia.com ಸಂಪರ್ಕ ವ್ಯಕ್ತಿ: ಶ್ರೀ ಅರ್ಜುನ್ ರಾಜ್ ಪಿ

ದಿ: 4^{ನೇ} ಡಿಸೆಂಬರ್, 2021

ಸ್ಥಳ: ಬೆಂಗಳೂರು

ಮೆ. ಕೆಫಿನ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಘಟಕ: ವೆಂಡ್ಸ್ (ಇಂಡಿಯಾ) ಲಿಮಿಟೆಡ್ ಸೆಲೆನಿಯಂ ಟವರ್ ಬಿ, ಪ್ಲಾಟ್ 31 ಮತ್ತು 32, ಫೈನಾನ್ಷಿಯಲ್ ಡಿಸ್ಟಿಕ್ಟ್, ನಾನಕ್ರಾಮಗುಡ, ಸೆರಿಲಿಂಗಂಪಲ್ಲಿ, ಹೈದರಾಬಾದ್-500032 ಟೋಲ್ ಫ್ರೀ ನಂ. 1800 309 4001 ಇಮೇಲ್: einward.ris@kfintech.com ಸಂಪರ್ಕ ವ್ಯಕ್ತಿ: ಶ್ರೀಮತಿ ರಜಿತಾ ಚೊಲ್ಲೇಟಿ

ವೆಂಡ್ಟ್ (ಇಂಡಿಯಾ) ಲಿಮಿಟೆಡ್ ಪರವಾಗಿ ಸಹಿ/- ಅರ್ಜುನ್ ರಾಜ್ ಪಿ ಕಂಪನಿ ಕಾರ್ಯದರ್ಶಿ



ಇಂಟಅಜಿನ್ಸ್ ಅಂಡ್ ರೋಬೊಟಕ್ಸ್ (ಭಾರತ ಸರ್ಕಾರ, ರಕ್ಷಣಾ ಮಂತ್ರಾಲಯ)

ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಆರ್ಗನೈಸೇಷನ್(ಡಿಆರ್ಡಿಓ) ಡಿಆರ್ಡಿಓ ಕಾಂಪ್ಲೆಕ್ಟ್, ಸಿ.ವಿ.ರಾಮನ್ ನಗರ, ಪಿ.ಓ. ಬೆಂಗಳೂರು-560093 (ಇಮೇಲ್: ad <u>hrt@cair.drdo.in</u>)

ಅಪ್ರೆಂಟಸ್ಫಿಪ್ (2021-2022)

ಜಾ.ಸಂಖ್ಯೆ. ಸಿಎಐಆರ್/ಹೆಚ್ಆರ್ೞ/ ಅಪ್ತೆಂಟಸ್/2021-2022/01 ಸಿಎಐಆರ್ ಅಪ್ರೆಂಟಿಸ್ಷಪ್ ಟ್ರೈನಿಗಳಿಗಾಗಿ ಅರ್ಜಿಗಳನ್ನು ಕರೆದಿದೆ.

ಫೆಲೋಶಿಪ್ ಗಳ ಸಂಖ್ಯೆ ವಿದ್ಯಾರ್ಹತೆ ಗ್ಯಾಜುಯೇಟ್ ಅಪ್ರೆಂಟಿಸ್ ಟ್ರೈನಿಗಳು 2. ಡಿಪ್ಲೋಮ ಅಪ್ರೆಂಟಿಸ್ ಟ್ರೈನಿ ಡಿಪ್ಲೋಮ ಇನ್ 01 ಎಂಜಿನಿಯರಿಂಗ್

ವಯೋಮಿತಿ: ಕನಿಷ್ಟ ವಯಸ್ತು: 18 ವರ್ಷಗಳು ಗರಿಷ್ಟ ವಯಸ್ಸು: ಕಾಯ್ದಿರಿಸದಿರುವ ಪ್ರವರ್ಗ-27 ವರ್ಷ, ಓಬಿಸಿ-30 ವರ್ಷ, ಎಸ್ಸ್/ ಎಸ್ಟಿ-32 ವರ್ಷ

ಅಂಗವೈಕಲ್ಯ ವ್ಯಕ್ತಿ (ಪಿಡಬ್ಲ್ಯೂಡಿ)-37 ವರ್ಷ ಆನ್ಲೈನ್ ಅರ್ಜಿ ಪ್ರಾರಂಭದ ಸಂಭವನೀಯ ದಿನಾಂಕ: 22ನೇ ನವೆಂಬರ್, 2021 ಆನ್ಲೈನ್ ಅರ್ಜಿ ಸಲ್ಲಕೆಗೆ ಕಡೆಯ ಸಂಭವನೀಯ ದಿನಾಂಕ: 10ನೇ ಡಿಸೆಂಬರ್, 2021

ಹೆಚ್ಚಿನ ವಿವರ ಮತ್ತು ಅರ್ಜಿ ನಮೂನೆ(ಆನ್ಲೈನ್ನನಲ್ಲ ಭರ್ತಿ ಮಾಡಲು) ವೆಬ್ಸೈಟ್: <u>http://www.drdo.gov.in</u> ರಡಿ "What's New" ಶೀರ್ಷಿಕೆ

DAVP 10301/11/0105/2122

ಟೆಂಡರ್ ನೋಟೀಸು

ಈಶಾನ್ಯ ರೈಲ್ವೆ ಫ್ಯಾಕ್ಸ್ ನಂ. 0551-2282448 ಲ್: dycmmcon@ner.railnet.gov.in ಇಂಟರ್ನೆಟ್: www.ireps.gov.in ಟೆಂಡರ್ ನೋಟೀಸು ಸಂಖ್ಯೆ 05, ದಿನಾಂಕ: 02.12.2021

ಷರತ್ತುಗಳು ವೆಬ್ಸೈಟ್ www.ireps.gov.in ನಲ್ಲಿ ಲಭ್ಯವಿದೆ.

ಇ-ಪ್ರೊಕ್ಕೂರ್ಮೆಂಟ್ ಪದ್ರತಿ ಮೂಲಕ ಟೆಂಡರ್ ಆಹಾನ ಡಪ್ಯೂಟಿ ಚೀಫ್ ಮೆಟೀರಿಯಲ್ ಮ್ಯಾನೇಜರ್/ನಿರ್ಮಾಣ, ಈಶಾನ್ಯ ರೈಲ್ವಿ, ಗೋರಲ್ ಮುರ್ನಂಭವರು ಭಾರತದ ರಾಷ್ಟ್ರಪತಿಗಳ ಪರವಾಗಿ ಈ ಕೆಳಕಂಡ ಸಾಮಗ್ರಿಗಳ ಪೂರೈಕೆಗಾಗಿ ಇ–ಪ್ರೊಕ್ಕೂರ್ ಮೆಂಟ್ . ಪದ್ಧತಿ ಮೂಲಕ ಟೆಂಡರ್ಗಳನ್ನು ಆಹ್ವಾನಿಸಿದ್ದಾರೆ. ಸಾಮಗ್ರಿಗಳ ಪೂರ್ಣ ವಿವರ ಮತ್ತು ಇತರೆ

ま , 20.	ಟೆಂಡರ್ ಸಂಖ್ಯೆ ಮತ್ತು ಕೊನೆಯ ದಿನಾಂಕ	ಸ್ಟೋರ್ಗಳ ಸಂಕ್ಷಿಪ್ತ ವಿವರ	ಇವರಿಂದ ಸಂಗ್ರಹಣೆಗೆ ಮೀಸಲಿ ಡಲಾಗಿದೆ	ಅಗತ್ಯ ಪ್ರಮಾಣ	ಇಎಂಡಿ (ರೂ.)		
01	17215006 A ది:23.12.2021	ಪಿವಿಸಿ ಇನ್ಸುಲೇಟಡ್ ಆರ್ಮರ್ಡ್ ಅಂಡರ್ ಗ್ರೌಂಡ್ ಅನ್ಸ್ಕ್ರೀನ್ಡ್ ರೈಲ್ವೆ ಸಿಗ್ನಲಿಂಗ್ ಕೇಬಲ್ 12ಸಿx 1.5ಎಂಎಂ²	ಆರ್ಡಿಎಸ್ಓ	161.20 ಕಿಮೀ.	ರೂ.6,92,960/-		
02	17215020 ඛ: 24.12.2021	0+0+6 ಕ್ವಾಡ್ 0.9ಎಂಎಂ ಕಂಡಕ್ಷರ್ ಡಯಾ. ಅಂಡರ್ಗ್ರೌಂಡ್, ಆರ್ಮರ್ಡ್ ಜೆಲ್ಲಿ ಫಿಲ್ಡ್ ಕ್ವಾಡ್ ಕೇಬಲ್	ಆರ್ಡಿಎಸ್ಓ	55.00 ಕిమೀ.	ರೂ.2,81,410/-		
03	17215019 ది:24.12.2021	ಪಿವಿಸಿ ಇನ್ನುಲೇಟಡ್ ಆರ್ಮರ್ಡ್ ಅಂಡರ್ ಗ್ರೌಂಡ್ ಅನ್ಸ್ಕ್ರೀನ್ಡ್ ರೈಲ್ವೆ ಸಿಗ್ನಲಿಂಗ್ ಕೇಬಲ್ 6ಸಿ x 1.5ಎಂಎಂ²	ಆರ್ಡಿಎಸ್ಓ	279.40 ಕిమೀ.	ರೂ.5,06,430/-		
04	17215016 ది:27.12.2021	ಪಿವಿಸಿ ಇನ್ಸುಲೇಟಡ್ ಆರ್ಮರ್ಡ್ಡ್ ಅಂಡರ್ ಗ್ರೌಂಡ್ ಅನ್ಸ್ಕ್ರೀನ್ಡ್ ರೈಲ್ವೆ ಸಿಗ್ನಲಿಂಗ್ ಕೇಬಲ್ 24ಸಿ X 1.5ಎಂಎಂ²	ಆರ್ಡಿಎಸ್ಓ	183.00 ಕిమೀ.	ರೂ.9,49,010/-		
05	17215017 ది:27.12.2021	ಪಿವಿಸಿ ಇನ್ಸುಲೇಟಡ್ ಆರ್ಮರ್ಡ್ ಅಂಡರ್ ಗ್ರೌಂಡ್ ಅನ್ಸ್ಕ್ರೀನ್ಡ್ ರೈಲ್ವೆ ಸಿಗ್ನಲಿಂಗ್ ಕೇಬಲ್ 19ಸಿ X 1.5ಎಂಎಂ²	ಆರ್ಡಿಎಸ್ಓ	274.30 ಕిమೀ.	ರೂ.11,45,810/-		
1 -	1						

 ಮೇಲ್ಕಂಡ ಟೆಂಡರ್ಗಳು ಐಆರ್ಇಪಿಎಸ್ ಸೈಟ್: www.ireps.gov.in ನಲ್ಲಿ ಲಭ್ಯವಿದ್ದು ಟೆಂಡರ್ನಲ್ಲಿ ಭಾಗವಹಿಸಲಿಚ್ಚಿಸುವ ಸಂಸ್ಥೆಗಳು ಇ–ಟೆಂಡರ್ ಎದುರು ಮೇಲ್ಕಂಡ ವೆಬ್ಸ್ಟೆಟ್ನನ್ಲ್ ವಿದ್ಯುನ್ಥಾನದ ಮೂಲಕ ನೋಂದಾವಣಿಯಾಗಲು ಭಾರತ ಸರ್ಕಾರದ ಐಟಿ ಕಾಯ್ದೆ 2000 ಅಡಿ ರಮ್ಯಾಣ್ಮೀಯ ಮಾರಲ್ (ಮುಸಲಾವಾಗಾವಾಗ್ನ ಇ ಸಮಾಣಿತ ಏಜೆನ್ತಿಗಳಿಂದ ದರ್ಜೆ–3 ಡಿಜಿಟಲ್ ಪ್ರಮಾಣಪತ್ರವನ್ನು (ಈಗಾಗಲೇ ಪ್ರಮಾಣಕ ವಿಜ್ಞಾಗಳಿಂದ ದರ್ಜ-3 ಡಜಟಲ್ ಪ್ರಮಾಣಪತ್ರವನ್ನು (ಈಗಾಗಲ್ ವಿಡಯದಿದ್ದಲ್ಲ) ಪಡೆಯಬೇಕು. ಮ್ಯಾನುವಲ್ ಆಫರ್ಗಳನ್ನು ಸ್ವೀಕರಿಸುವುದಿಲ್ಲ. 2. ಡೆಪ್ಯೂಟಿ ಚೀಫ್ ಮೆಟೀರಿಯಲ್ ಮ್ಯಾನೇಜರ್/ನಿರ್ಮಾಣ,ಈಶಾನ್ಯ ರೈಲ್ವೆ. ಗೋರಪ್ ಪರ, ಎನ್ಇಆರ್ ಜಾಹೀರಾತು ಟೆಂಡರ್ನ್ನು ಇಪಿಎಸ್ (ಇ-ಮೊಕ್ರೂರ್ಮೆಎಂಟ್ ಪದ್ಧತಿ) ಮೂಲಕ ಮಾತ್ರ ತೆರೆಯಲಾಗುವುದು. ಡೆಪ್ಯೂಟಿ ಚೀಫ್ ಮೆಟೀರಿಯಲ್ ಮ್ಯಾನೇಜರ್/ನಿರ್ಮಾಣ, ಈಶಾನ್ಯ ರೈಲ್ವೆ. ಗೋರಪ್ ಪುರ ಟೆಂಡರ್ಗಳಲ್ಲಿ ಭಾಗವಹಿಸಲಿಟ್ಟಿಸುವ ಸೆಂಸ್ಟೆಗಳು ಆಗತ್ಯ ಡಿಜಿಟಲ್ ಪ್ರಮಾಣಪತ್ರವನ್ನು ಹೊಂದಿರಬೇಕು ಮತ್ತು ಮಿದ್ದಾಗಿ ಸಿಆರ್ ಐಎಸ್, ನಿವ್ಯ ಪ್ರತಿಸಿತ್ಯ ಹಿಡುವಿದರ್ಶನ್ನು ಸಂಪರ್ವಿಸಿತ್ಯ ಹಿಡುವಿದರ್ ಪ್ರಮಾಣವಿತ್ಯವನ್ನು ಹೊಂದಿರಬೇಕು ಮತ್ತು ಮಿರುಣ್ಣಗಿ ನಿಡಿಸಿತ್ಯ ಹಿಡುವಿದರ್ ಪ್ರಮಾಣವಿತ್ಯವನ್ನು ಸಂಪರ್ವಿಸಿತ್ಯ ಹಿಡುವಿದರ್ ಪ್ರಮಾಣವಿತ್ಯವನ್ನು ಸಂಪರ್ವಿಸಿತ್ಯ ಹಿಡುವಿದರ್ ಪ್ರಮಾಣವಿತ್ಯವನ್ನು ಸಂಪರ್ವಿಸಿತ್ಯ ಹಿಡುವಿದರುವ ಪ್ರವಿಸಿತ್ಯ ಹಿಡುವಿದರುವ ಪ್ರವಿಸಿತ್ಯ ಹಿಡುವಿದರುವ ಪ್ರವಿಸಿತ್ಯ ಹಿಡುವಿದರುವ ಪ್ರವಿಸಿತ್ಯ ಹಿಡುವಿದರುವ ಪ್ರವಿಸಿತ್ಯ ಹಿಡುವಿದರುವ ಪ್ರವಿಸಿತ್ಯ ಹಿಡುವಿದರುವ ಪ್ರತಿಸಿತ್ಯ ಹಿಡುವಿದರುವ ಪ್ರವಿಸಿತ್ಯ ಹಿಡುವಿದರುವ ಪ್ರವಿಸಿತ್ಯ ಹಿಡುವಿದರುವ ಪ್ರವಿಸಿತ್ಯ ಹಿಡುವಿದರುವ ಪ್ರವಿಸಿತ್ಯ ಹಿಡುವಿದರುವ ಪ್ರವಿಸಿತ್ಯ ಹಿಡುವಿದರುವ ಪ್ರತಿಸಿತ್ಯ ಹಿಡುವಿದರುವ ಪ್ರವಿಸಿತ್ಯ ಹಿಡುವಿದರುವ ಪ್ರತಿಸಿತ್ಯ ಹಿಡುವಿದರುವ ಪ್ರವಿಸಿತ್ಯ ಹಿಡುವಿದರುವ ಪ್ರತಿಸಿತ್ಯ ಹಿಡುವಿದರುವ ಪ್ರವಿಸಿತ್ಯ ಹಿಡುವಿದರುವ ಪ್ರತಿಸಿತ್ಯ ಹಿಡುವಿದರುವ ಪ್ರಿಸಿಕ್ಕ ಹಿಡುವಿದರುವ ಪ್ರತಿಸಿತ್ಯ ಹಿಡುವಿದರುವ ಪ್ರವಿಸಿತ್ಯ ಹಿಡುವಿದರುವ ಪ್ರವಿಸಿತ್ಯ ಹಿಡುವಿದರುವ ಪ್ರವಿಸಿತ್ಯ ಹಿಡುವಿದರುವ ಪ್ರವಿಸಿತ್ಯ ಹಿಡುವಿದರುವ ಪ್ರತಿಸಿತ್ಯ ಹಿಡುವಿದರುವ ಪ್ರವಿಸಿತ್ಯ ಹಿಡುವಿದರುವ ಪ್ರತಿಸಿತ್ಯ ಹಿಡುವಿದರುವ ಪ್ರವಿಸಿಸಿತ್ಯ ಹಿಡುವಿದರುವ ಪ್ರವಿಸಿಸಿತ್ಯ ಹಿಡುವಿದರುವ ಪ್ರತಿಸಿತ್ಯ ಹಿಡುವಿದರುವ ಪ್ರವಿಸಿಸಿತ್ಯ ಹಿಡುವಿದರುವ ಪ್ರತಿಸಿಸಿತ್ಯ ಹಿಡುವಿದರುವ ಪ್ರವಿಸಿಸಿತ್ಯ ಹಿಡುವಿದರುವ ಪ್ರವಿಸಿಸಿತ್ಯ ಹಿಡುವಿದರುವ ಪ್ರತಿಸಿಸಿತ್ತ ಹಿಡುವಿದರುವ ಪ್ರತಿಸಿಸಿತ್ಯ ಪ್ರವಿಸಿಸಿತು ಪ್ರವಿಸಿಸಿಸಿತ್ತ ಹಿಡುವಿದರುವ ಪ್ರವಿಸಿಸಿತುವ ಪ್ರವಿಸಿಸಿಸಿತ್ತ ಹಿಡುವಿದರುವ ಪ್ರತಿಸಿಸಿತ್ತ ಹಿಡುವಿದರುವ ಪ್ರತಿಸಿಸಿಸಿತು ವೆಬ್ಸ್ಶೆಟ್: www.ireps.gov.in ನಿಂದ ಪಡೆಯಬಹುದು. 3. ಒಂದು ವೇಳೆ ಇಂಗ್ಲಿಷ್ ಮತ್ತು ಹಿಂದಿ ಜಾಹೀರಾತುಗಳಲ್ಲಿ ವೃತ್ಯಾಸ ಬಂದಲ್ಲಿ ಇಂಗ್ಲಿಷ್ ಟೆಂಡರ್ ಜಾಹೀರಾತನ್ನು ಪರಿಗಣಿಸುವುದು. 4 ಮುಂಗಡ ಹಣ ಮತ್ತು ಎಸ್.ಡಿ ಹಣ ವಿನಿಯೋಜನೆಯ ಶೀರ್ಷಿಕೆ 00844556.

ಡೆಪ್ಯೂಟಿ ಚೀಫ್ ಮೆಟೀರಿಯಲ್ ಮ್ಯಾನೇಜರ್/ನಿರ್ಮಾಣ, ಗೋರಖ್ ಪುರ ಪ್ರಯಾಣಿಕರ ಯಾವುದೇ ಸೌಲಭ್ಯದ ದೂರನ್ನು ಮೊ: ಸಂಖ್ಯೆ 09794845955 ಗೆ ಮೆಸೇಜ್ ಮಾಡಿ.

ಮೇಲ್ಫಾವಣಿ ಮತ್ತು ಘಟ್ಬೋರ್ಡ್ ಮೇಲೆ ಎಂದಿಗೂ ಸಂಚರಿಸಬೇಡಿ.